



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಮಂಗಳವಾರ, ೧೨, ಸೆಪ್ಟೆಂಬರ್, ೨೦೨೩ (ಭಾದ್ರಪದ, ೨೧, ಶಕವರ್ಷ, ೧೯೪೫) BENGALURU, TUESDAY, 12, SEPTEMBER, 2023 (BHADRAPADA, 21, SHAKAVARSHA, 1945)	ನಂ.೪೨೫ No. 425
-----------------------	--	-------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ
ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ನೋಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 12-09-2023

ವಿಷಯ: ಬೆಂಗಳೂರು ನಗರ ಜಿಲ್ಲೆಯ ಬಸವನಗುಡಿ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ 2023-24 ನೇ ಸಾಲಿನ ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ದರಪಟ್ಟಿಯಲ್ಲಿನ ಕರಡು ಅಧಿಸೂಚನೆಯನ್ನು (ತಿದ್ದುಪಡಿ) ಕುರಿತು.

ಉಲ್ಲೇಖ: 1. ಅಧಿಸೂಚನೆ ಸಂಖ್ಯೆ: ನೋಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 06-09-2023

2. ವಿಶೇಷ ರಾಜ್ಯಪತ್ರ ಅಧಿಸೂಚನೆ ಸಂಖ್ಯೆ: ನೋಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 08-09-2023

ಬೆಂಗಳೂರು ನಗರ ಜಿಲ್ಲೆಯ ಬಸವನಗುಡಿ ಜಿಲ್ಲಾ ನೋಂದಣಿ ಕಛೇರಿಯ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು 2023-24ನೇ ಸಾಲಿಗೆ ಸ್ಥಿರಾಸ್ತಿಗಳ ನೋಂದಣಿಗಾಗಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಪಟ್ಟಿಯನ್ನು ಉಲ್ಲೇಖ (1)ರ ಕರಡು ಅಧಿಸೂಚನೆಯನ್ನು ಕರ್ನಾಟಕ ವಿಶೇಷ ರಾಜ್ಯಪತ್ರದ ಸಂಖ್ಯೆ: 413 ರಲ್ಲಿ ದಿನಾಂಕ: 08-09-2023 ರಂದು ಪ್ರಕಟಿಸಲಾಗಿತ್ತು. ಸದರಿ ಅಧಿಸೂಚನೆಗೆ ಈ ಕೆಳಕಂಡ ತಿದ್ದುಪಡಿ ಮಾಡಲಾಗಿದೆ. ಕೆಲವು ಅಂಶಗಳ ನ್ಯೂನ್ಯತೆಗಳಿದ್ದು, ಪ್ರಸ್ತುತ ವಿಶೇಷ ರಾಜ್ಯಪತ್ರದಲ್ಲಿ

(೧)

ನ್ಯೂನ್ಯತೆಯಲ್ಲಿರುವ ಅಂಶಗಳನ್ನು ತಿದ್ದುಪಡಿ ಮಾಡಲಾಗಿದ್ದು ಸದರಿ ತಿದ್ದುಪಡಿಯಲ್ಲಿ ಸಾರ್ವಜನಿಕರ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಖುದ್ದಾಗಿ ಅಥವಾ ಲಿಖಿತ ಮೂಲಕ cvcobjection@karnataka.gov.in ವಿಳಾಸಕ್ಕೆ ಇ-ಮೇಲ್ ಮೂಲಕ ಕಾರಣ ಸಹಿತ ದಾಖಲೆಗಳೊಂದಿಗೆ ಪ್ರಕಟನೆಗೊಂಡ 15 ದಿನಗಳ ಒಳಗಾಗಿ ಸಲ್ಲಿಸಬಹುದಾಗಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸವಿತಾಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿಗೆ ಬಸವನಗುಡಿ ಜಿಲ್ಲೆಯ ಸರ್ಜಾಪುರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಪ್ರಸ್ತಾವಿತ ಪರಿಷ್ಕೃತ ಮಾರ್ಗಸೂಚಿ ಮೌಲ್ಯದ ದರಪಟ್ಟಿ							
ಕ್ರ. ಸಂ.	ಸರ್ಕಾರ ಹೋಬಳಿ/ ಗ್ರಾಮ/ ಪ್ರದೇಶ /ವಾರ್ಡ್/ ಬಡಾವಣೆ/ ರಸ್ತೆ/ ಸಿ. ಟಿ. ಎಸ್ ನಂ.	Sarjapura Hobli/ Village/ Area/ Ward/ Layout/ Road/ C.T.S no.	ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು	ಸ್ಥಳೀಯ ಸಂಸ್ಥೆ ವ್ಯಾಪ್ತಿಯ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರ ವಿಲ್ಲಾ/ರೋ ಹೌಸಿಂಗ್ ನಿವೇಶನ ದರ	ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರದ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ ಫ್ಲಾಟ್ ವಿಲ್ಲಾ ಮೆಂಟ್	ಕೃಷಿ ಜಮೀನು
			ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ
522	ತಿಂಡ್ಲು	RRL Nature Woods Apartment				34000	
523	ಚಂಬೇನಹಳ್ಳಿ	Godrej-24 (G-24) Group Housing Apt				52000	
524	ಸರ್ಜಾಪುರ	Sowparnika Flamenco Apt				30000	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸವಿತಾಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿಗೆ ಬಸವನಗುಡಿ ಜಿಲ್ಲೆಯ ಅತ್ತಿಬೆಲೆ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಪ್ರಸ್ತಾವಿತ ಪರಿಷ್ಕೃತ ಮಾರ್ಗಸೂಚಿ ಮೌಲ್ಯದ ದರಪಟ್ಟಿ							
ಕ್ರ.ಸಂ	ಹೋಬಳಿ/ಗ್ರಾಮ/ಪ್ರದೇಶ	Hobli/Village/Region	ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು	ಪುರಸಭೆ/ ಬಿ.ಬಿ.ಎಂ.ಪಿ/ಗ್ರಾಮತಾಣ. ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಬರುವ ವಸತಿ ನಿವೇಶನಗಳ ದರ	ಸಕ್ಷಮ ಪ್ರಾಧಿಕಾರದ ವಿಲ್ಲಾ ರೋ ಹೌಸ್ ನಿವೇಶನಗಳ ದರ	ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ ಮತ್ತು ಫ್ಲಾಟ್‌ಗಳ ಮೌಲ್ಯ	ಕೃಷಿ ಜಮೀನುಗಳ
			ಪ್ರತಿ ಚದರ ಮೀ ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಮೀ ಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ. ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ
1	2	3	4	5	6	7	8
1	ಅತ್ತಿಬೆಲೆ		17000	16800			150
10	ಆದಿಗೊಂಡನಹಳ್ಳಿ	Adigondanahalli	13000	12800			80
18	ಅರೇಹಳ್ಳಿ	Arehalli	11000	10800			55
21	ಅರೇನೂರು	Arenooru	10000	9800			55
24	ಅಂದಾಪುರ	Andapura	15000	14800			130
28	ಬನಹಳ್ಳಿ	Banahalli	18000	17800			135
38	ಬೊಮ್ಮಸಂದ್ರ	Bommasandra	30000	28800			220
47	ಭಕ್ತಿಪುರ	Bhakthipura	10000	9800			50
51	ಬಳಗಾರನಹಳ್ಳಿ	Balagaranahalli	18000	17800			180
60	ಬಳ್ಳೂರು	Balluru	12000	11800			90
67	ಬೆಂಡಿಗಾನಹಳ್ಳಿ	Bendiganahalli	12000	11800			130
71	ಬಿದರಗುಪ್ಪೆ	Bidaraguppe	16000	15800			120
79	ಚಿಕ್ಕನಹಳ್ಳಿ	Chikkanahalli	10000	9800			55
83	ದಾಸನಪುರ	Dasanapura	9000	8800			55
86	ಚಂದಾಪುರ	Chandapura	30000	28800			200
96	ಗುಡ್ಡಹಟ್ಟಿ	Guddahatti	18000	17800			110

100	ಗಿಡ್ಡೇನಹಳ್ಳಿ	Giddenahalli	19000	18800		110
105	ಗೊಲ್ಲಹಳ್ಳಿ	Gollahalli	26000	25800		100
111	ಹಳೇಹಳ್ಳಿ	Halehalli	9000	8800		30
114	ಹೆಬ್ಬಗೋಡಿ	Hebbagodi	30000	29800		190
124	ಹೀಲಲಿಗೆ	Heelalige	14000	13800		95
126	ಸನ್ ಸಿಟಿ ಲೇಔಟ್	Sun City Layout	15000	14800		
128	ಇಂಡ್ಲಬೆಲೆ	Indlabele	15000	14800		120
140	ಇಗ್ಗಲೂರು	Iggaluru	18000	17800		158
155	ಇಚ್ಚಂಗೂರು	Icchangooru	14000	13800		95
157	ಜಿಗಳ	Jigala	14000	13800		125
163	ಕೊಡಲಿಪುರ	Kodalipura	9000	8800		38
165	ಕಿತ್ತಗಾನಹಳ್ಳಿ	Kittaganahalli	28000	27800		150
169	ಕಂಬಳೀಪುರ	Kambalipura	10000	9800		90
173	ಕೃಷ್ಣಸಾಗರ	Krishnasagara	14000	13800		120
177	ಕಮ್ಮಸಂದ್ರ	KAMMASANDRA	23000	22800		148
178	ಶ್ರೀ ಅನಂತ ನಗರ ಬಡಾವಣೆ	Sri Ananth Nagar Layout	24000	23800		
264	ಲಕ್ಷ್ಮೀಸಾಗರ	Lakshmisagara	12000	11800		79
268	ಮಂಚನಹಳ್ಳಿ	Manchanahalli	14000	13800		98
271	ಮುತ್ತಸಂದ್ರ	Muttasandra	10000	9800		60
274	ಮಾಯಸಂದ್ರ	Mayasandra	12000	11800		118
277	ಎಂ. ಮೇಡಹಳ್ಳಿ	M.Medahalli	12000	11800		65
282	ಮಾರನಾಯಕನಹಳ್ಳಿ	Maranayakanahalli	9000	8800		65

285	ನೆರಳೂರು	Neraluru	15000	14800			160
292	ರಾಮಸಾಗರ	Ramasagara	13000	12800			98
295	ತಿರುಮಗೊಂಡನಹಳ್ಳಿ	Thirumagondanahalli	16000	15800			180
299	ವೀರಸಂದ್ರ	Veerasandra	30000	29800			200
305	ಯಡವನಹಳ್ಳಿ	Yadavanahalli	18000	17800			180

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸವಿತಾಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿಗೆ ಬಸವನಗುಡಿ ಜಿಲ್ಲೆಯ ಚಾಮರಾಜಪೇಟೆ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಪ್ರಸ್ತಾವಿತ ಪರಿಷ್ಕೃತ ಮಾರ್ಗಸೂಚಿ ಮೌಲ್ಯದ ದರಪಟ್ಟಿ

ಕ್ರ. ಸಂ.	ಹೋಬಳಿ/ ಗ್ರಾಮ/ ವಾರ್ಡ್/ ರಸ್ತೆ /ಪ್ರದೇಶದ ಹೆಸರು	Hobli/Village/Ward/Road/Area Name	ಸ್ಥಳೀಯ ಸಂಸ್ಥೆ /ಸಕ್ಷಮ ಪ್ರಾಧಿಕಾರದ ವಸತಿ ನಿವೇಶನ/ ಅಪಾರ್ಟ್‌ಮೆಂಟ್ಸ್ ಹಾಗೂ ಪ್ಲಾಟುಗಳ ಮೌಲ್ಯ ಪ್ರತಿ ಚ.ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4
A	ಅಣ್ಣೇಪುರ	Annipura	
1	ಅಣ್ಣೇಪುರ	Annipura	30000
B	ಆಜಾದ್ ನಗರ	Azadnagara	
2	ಆಜಾದ್ ನಗರ	Azadnagara	30000
3	ಆಜಾದ್‌ನಗರ 1 ರಿಂದ 7ನೇ ಅಡ್ಡರಸ್ತೆ ಮತ್ತು ಇತರೆ ಪ್ರದೇಶ	Azadnagara 1st - 7th Cross and Other Area	22000
C	ಆವಲಹಳ್ಳಿ	Avalahalli	
4	ಆವಲಹಳ್ಳಿ ಮತ್ತು ಟೆಲಿಕಾಂ ಬಡಾವಣೆ	Avalahalli and Telecom Layout	76000
5	ಆವಲಹಳ್ಳಿ ಬಿ.ಡಿ.ಎ ಬಡಾವಣೆ	Avalahalli BDA Layout	74000
D	ಬನಶಂಕರಿ 1ನೇ ಹಂತ	Banashankari 1st Stage	
6	ಬನಶಂಕರಿ 1 ನೇ ಹಂತ	Banashankari 1st Stage	71000
7	ಬನಶಂಕರಿ 1ನೇ ಹಂತ ಬಿ.ಡಿ.ಎ	Banashankari 1st Stage BDA	76000
8	ಕಲ್ಯಾಣಿ ನಗರ (ಕಲ್ಯಾಣಿ ಗಾರ್ಡನ್) (51-45-2)	Kalyani Nagar (Kalyani Garden) (51-45-2)	47000
9	ಅಶೋಕನಗರ	Ashokanagara	68000
10	ರಾಮ್‌ಲೀಲಾ ಅಪಾರ್ಟ್‌ಮೆಂಟ್, ವಾಜಪೇಯಂ ಗಾರ್ಡನ್, (ಅಶೋಕನಗರ) (51-45-3)	Ramleela Apartment, Vajapeyam Garden, Ashoknagara (51-45-3)	60000
11	ಎ.ನೈಟ್ ವೆಂಚರ್ಸ್ ಬೃಂದಾವನಮ್	A Knight Ventures Brindavanam	61000
12	ಬನಶಂಕರಿ 1ನೇ ಹಂತ ಇತರೆ ಪ್ರದೇಶಗಳು	Banashankari 1st Stage Other Areas	66000
E	ಶ್ರೀನಿವಾಸನಗರ	Srinivasanagar	

13	ಶ್ರೀನಿವಾಸನಗರ ಮುಖ್ಯರಸ್ತೆ	Sreenivasanagara Main Road	80000
14	ಶ್ರೀನಿವಾಸನಗರ 80 ಅಡಿ ರಸ್ತೆ	Srinivasanagara 80 Feet Road	100000
15	ಶ್ರೀನಿವಾಸನಗರ ಇತರೆ ಪ್ರದೇಶಗಳು	Srinivasanagar Other Areas	63000
F	ಬನಶಂಕರಿ 3ನೇ ಹಂತ	Banashankari 3rd Stage	
16	ಬನಶಂಕರಿ 3ನೇ ಹಂತ	Banashankari 3rd Stage	81000
17	ವಿಂಡ್‌ಸರ್ ಅಂಬಿಕಾ ಅಪಾರ್ಟ್‌ಮೆಂಟ್ (55-198-16)	Windsor Ambika Apartment (55-198-16)	60000
18	ಪಲ್ಲವಿ ರೆಸಿಡೆನ್ಸಿ	Pallavi Residency	60000
19	ಮಾರ್ವೆಲ್ ಎನ್‌ಕ್ಲೇವ್	Marvel Enclave	60000
20	ವೈಭವ್ ಅಪಾರ್ಟ್‌ಮೆಂಟ್	Vaibhav Apartment	60000
21	ಬಿ.ಡಿ.ಎ.ಲೇಔಟ್ ಮುಖ್ಯರಸ್ತೆಗಳು	BDA Layout Main Road and 80 feet Road	94000
22	100 ಅಡಿ ವರ್ತುಲ ರಸ್ತೆ (ರಿಂಗ್ ರಸ್ತೆ)	100 Feet Ring road	140000
23	ಪೂರ್ಣಪ್ರಜ್ಞಾ ಬಡಾವಣೆ	Purnapragna layout	54000
24	ನಿತ್ಯ ಚಿತ್ಕಾಲ (54-247-52)	Nitya Chithkala (54-247-52)	47000
25	ಮುನೇಶ್ವರ ಬ್ಲಾಕ್	Muneshwara Block	53000
26	ಮೈಸೂರು ಬ್ಯಾಂಕ್ ಕಾಲೋನಿ	Mysore Bank Colony	65000
27	ಶ್ರೀಮಾತ ಸದ್ಗುಹಮ್ (54-266-02)	Sri Matha Sadguham (54-266-02)	51000
28	ಕಾಳಪ್ಪ ಬ್ಲಾಕ್	Kalappa Block	38000
29	ಐ.ಟಿ.ಐ ಬಡಾವಣೆ	ITI Layout	47000
30	ಕಾಮಾಕೃ ಬಡಾವಣೆ	Kamakya Layout	47000
31	ಕೆಂಪೇಗೌಡ ಬಡಾವಣೆ	Kempegowda Layout	67000
32	ಚೌಡೇಶ್ವರಿ ರೆಸಿಡೆನ್ಸಿ (54-303-3)	Chowdeshwari Residency (54-303-3)	57000
33	ವಿದ್ಯಾಪೀಠ ಹಿಂಭಾಗ	Vidyapeeta Behind	45000
34	ಚನ್ನಮ್ಮನಕೆರೆ ಅಚ್ಚುಕಟ್ಟು	Channammanakere Achhukattu	53000

35	ಸಾಯಿ ಮಧುರಾ ಗ್ರೇಸ್ (54-117-118)	Sai Madhura Grace (54-117-118)	46000
36	ಸಿದ್ಧ ಎನ್‌ಕ್ಲೇವ್ (54-117-118)	Siddha Enclave (54-117-118)	45000
37	ಸಾಯಿ ಶ್ರೀನಿವಾಸ ರೆಸಿಡೆನ್ಸಿ (54-117-118)	Sai Sreenivasa Residency (54-117-118)	45000
38	ಸಪ್ತಗಿರಿ ರೆಸಿಡೆನ್ಸಿ (54-117-118)	Saptagiri Residency (54-117-118)	45000
39	ಭುವನೇಶ್ವರಿ ನಗರ (ಬಿ.ಎಸ್.ಕೆ-3ನೇ ಹಂತ) (ಹೊಸ ಸೇರ್ಪಡೆ)	Bhuvaneshwari Nagar (BSK 3rd Stage)	57000
40	ಹೊಸಕೆರೆಹಳ್ಳಿ ಬಿ.ಡಿ.ಎ. ಬಡಾವಣೆ	Hosakerehalli BDA Layout	67000
41	ಹೊಸಕೆರೆಹಳ್ಳಿ ಬಿ.ಬಿ.ಎಂ.ಪಿ	Hosakerehalli BBMP	45000
42	ಅರೋಮ ಡಿಲೈಟ್	Aroma Delight	55000
43	ನಾಗೇಂದ್ರ ಬ್ಲಾಕ್	Nagendra Block	47000
44	ರಾಘವೇಂದ್ರ ಬ್ಲಾಕ್	Raghavendra Block	47000
45	ದತ್ತಾತ್ರೇಯ ನಗರ	Dattatreyanagar	43000
46	ಭವಾನಿ ಹೌಸಿಂಗ್ ಕೋ-ಆಪರೇಟಿವ್ ಲೇಔಟ್	Bhavani Housing Co-Operative Layout	77000
47	Prerna ಅಪಾರ್ಟ್‌ಮೆಂಟ್ (ಬನಶಂಕರಿ 3ನೇ ಹಂತ ಪ್ರದೇಶದ ಸರ್ವೆ ನಂ.43/1, ಖಾತಾ ಸಂಖ್ಯೆ.01 ಮತ್ತು ಪಿ.ಐ.ಡಿ ನಂ.55-510-01 ಮತ್ತು :+ಉ+3ಗಕಾ)	Prerna Apartmnet (Banashankari 3rd Stage Sy No.43/1, Katha No.01, PID No.55-510-01 and B+G+3UF)	59000
48	ಬನಶಂಕರಿ 3ನೇ ಹಂತ ಇತರೆ ಅಡ್ಡರಸ್ತೆಗಳು	Banashankari Other Area	49000
G	ಇಟ್ಟಮಡು	Ittamadu	
49	ಇಟ್ಟಮಡು ಇತರೆ ಪ್ರದೇಶ	Ittamadu Other areas	53000
50	ಭುವನೇಶ್ವರಿ ನಗರ (ಇಟ್ಟಮಡು) (ಹೊಸ ಸೇರ್ಪಡೆ)	Bhuvaneshwari Nagar (Ittamadu)	57000
H	ಕತ್ತಿಗುಪ್ಪೆ	Kathriguppe	
51	ರಾಮರಾವ್ ಲೇಔಟ್	Ramarao Layout	64000
52	ಶ್ರೀ.ಚೌಡೇಶ್ವರಿ ರೆಸಿಡೆನ್ಸಿ	Sri Chowdeshwari Residency	57000
I	ಗಿರಿನಗರ	Girinagar	
53	ಗಿರಿನಗರ 1 ಮತ್ತು 2 ನೇ ಹಂತ	Girinagar 1st and 2nd Stage	72000

54	ಗಿರಿನಗರ 2ನೇ ಹಂತ 80 ಅಡಿ ರಸ್ತೆ	Girinagara 2nd Stage 80 Feet road	90000
55	ಪ್ರಮೋದ ಅಪಾರ್ಟ್‌ಮೆಂಟ್	Pramoda Apartment	55000
56	ಗೋಕುಲ ಅಪಾರ್ಟ್‌ಮೆಂಟ್	Gokula Apartment	55000
57	ಶ್ವೇತ ಅಪಾರ್ಟ್‌ಮೆಂಟ್	Shwetha Apartment	55000
58	ಸುಧಾ ಅಪಾರ್ಟ್‌ಮೆಂಟ್	Sudha Apartment	55000
59	ಬನಶಂಕರಿ ರೆಸಿಡೆನ್ಸಿ	Banashankari Residency	55000
60	ಸ್ಪರ್ಶ ಆನಂದ್ (54-1-31)	Sparsh Anand (54-1-31)	55000
61	ಪ್ರಕೃತಿ ಕ್ರಿಸ್ಟಲ್	Prakruthi Crystal	56000
62	ಗಿರಿನಗರ 3 ಮತ್ತು 4 ನೇ ಹಂತ	Girinagara 3rd and 4th Stage	65000
J	ಬ್ಯಾಟರಾಯನಪುರ	Byatarayanapura	
63	ಬ್ಯಾಟರಾಯನಪುರ	Byatarayanapura	49000
64	ಕಾನ್ಸೆಪ್ಟ್ ಶೆಲ್ಟರ್ಸ್ ಅಪಾರ್ಟ್‌ಮೆಂಟ್	Concepert Shelters Apartment	44000
65	ಗಣಪತಿ ನಗರ	Ganapathi Nagara	50000
66	ಎ.ಕೆ.ಕಾಲೋನಿ	A.K.Colony	27000
67	ಐಯ್ಯಣ್ಣಶೆಟ್ಟಿ ಲೇಔಟ್	Iyyannashetty Layout	27000
68	ಬ್ಯಾಟರಾಯನಪುರ ಇತರೆ ಪ್ರದೇಶಗಳು	Byatarayanapura Other Areas	40000
K	ಕೋಟೆ	Kote	
69	ಕೋಟೆ ಎ ಸ್ಟ್ರೀಟ್	Kote A-Street	70000
70	ಕೋಟೆ ಬಿ ಸ್ಟ್ರೀಟ್	Kote B-Street	70000
71	ಕೋಟೆ ಸಿ ಸ್ಟ್ರೀಟ್	Kote c-Street	70000
72	ಕೋಟೆ ಡಿ ಮತ್ತು ಇ ಸ್ಟ್ರೀಟ್	Kote D&E-Street	70000
73	ಕೋಟೆ ಇತರೆ ಪ್ರದೇಶಗಳು	Kote Other Areas	70000
L	ಕೆ.ಹೆಚ್.ರಸ್ತೆ	K.H.Road	

74	ಕೆ.ಹೆಚ್.ರಸ್ತೆ	K.H.Road	150000
75	ನಾಲಾ ರಸ್ತೆ	Nala Road	65000
76	ಕೆ.ಹೆಚ್ ಅಡ್ಡರಸ್ತೆಗಳು	K.H Cross Road	88000
77	ಶ್ರೀನಿವಾಸ ಕಾಲೋನಿ	Srinivasa Colony	60000
M	ಕಲಾಸಿಪಾಳ್ಯ	Kalasipalya	
78	ಕಲಾಸಿಪಾಳ್ಯ ಮುಖ್ಯರಸ್ತೆ	Kalasipalya Main Road	120000
79	ಕಲಾಸಿಪಾಳ್ಯ ಅಡ್ಡರಸ್ತೆಗಳು	Kalasipalya Cross Road	82000
80	ಕಲಾಸಿಪಾಳ್ಯ ಎಕ್ಸ್ಟೆನ್ಷನ್	Kalasipalya Extention	75000
81	ಬಂಬೂ ಬಜಾರ್	Bamboo Bazar	97000
82	ನವಾಬ್ ಹೈದರಾಲಿ ಖಾನ್ ರಸ್ತೆ	Nawabh Hyder Ali Khan Road	115000
83	ಮೋತಿ ನಗರ	Moti Nagar	40000
84	ಪೀಟರ್ಸ್ ಕಾಲೋನಿ	Peters Colony	40000
85	ಫೈರ್ ವರ್ಕ್ಸ್ ಕಾಲೋನಿ	Fire works Colony	40000
86	ಜರ್ನಲಿಸ್ಟ್ ಕಾಲೋನಿ	Journalist Colony	68000
87	ಮಾರಮ್ಮ ಗುಡಿ ಬೀದಿ	Maramma Gudi Beedhi	46000
88	ನಿಂಬೋಜಿರಾವ್ ಗಲ್ಲಿ	Nimbojirao Galli	46000
89	ಡಿಸ್ಪೆನ್ಸರಿ ರಸ್ತೆ	Dispensary Road	46000
90	ಸ್ಮಿತ್ ಬ್ಲಾಕ್	Smith Block	50000
91	ನ್ಯೂ ಪಟ್ಲೂಲ್ ಪೇಟೆ	New Patlool Pet	52000
92	ಎನ್.ಆರ್.ಮುಖ್ಯರಸ್ತೆ	N.R.Main Road	125000
93	ಎನ್.ಆರ್.ಅಡ್ಡರಸ್ತೆಗಳು	N.R.Cross Road	90000
94	ಎಂ.ಎಂ.ಲೇನ್	M.M.Lane	47000
95	ಕೆ.ಎಸ್.ಸ್ಟ್ರೀಟ್	K.S.Street	47000

96	ನ್ಯೂ ಗಂಗಮ್ಮಾಚಾರಿ ಸ್ಟ್ರೀಟ್	New Gangammachari Street	47000
97	ಕುಂಬಾರಗುಂಡಿ ರಸ್ತೆ	Kumbaragundi Road	47000
98	ಬಿ ಉಸ್ಮಾನ್ ಖಾನ್ ರಸ್ತೆ	B Usman Khan Road	47000
99	ಲಸ್ಕರ್ ಲೇನ್	Lusker Lane	47000
100	ಮೆಡಿಕಲ್ ಕಾಲೇಜ್ ಈಸ್ಟ್ ಮತ್ತು ಇತರೆ ಪ್ರದೇಶಗಳು	Medical College East and Other Areas	110000
101	ಕಲಾಸಿಪಾಲ್ಯ ಇತರೆ ಪ್ರದೇಶಗಳು	Kalasipalya Other Areas	75000
102	ಶಾರದಾ ಕಾಂಪ್ಲೆಕ್ಸ್	Sharada Complex	61000
N	ಕರಿತಿಮ್ಮನಹಳ್ಳಿ	Karithimmanahalli	
103	ಕರಿತಿಮ್ಮನಹಳ್ಳಿ	Karithimmanahalli	28000
104	ವಿಠಲನಗರ	Vittalnagar	42000
105	ವಿಠಲನಗರ (ಕರಿತಿಮ್ಮನಹಳ್ಳಿ ಗ್ರಾಮ ಖಾತಾ ನಂ.90/1-15-1, ಪಿಐಡಿ ನಂ.45-16-90/1-15-1) (ಮಾರ್ವೆಲ್)	Vittalnagar (Karithimmanahalli Khata No.90/1-15-1, PID No.45-16-90/1-15-1) (Marvel)	42000
106	ಭಕ್ತಮಾರ್ಕಂಡೇಯ ಲೇಔಟ್	Bhaktamarkandeya Layout	28000
107	ಕಸ್ತೂರಿ ಬಾ ನಗರ	Kasturi Ba Nagar	28000
108	ಅಶ್ವಥಕಟ್ಟೆ ವಲಯ	Ashwathakatte Range	28000
109	ಕರಿತಿಮ್ಮನಹಳ್ಳಿ ಇತರೆ ಪ್ರದೇಶಗಳು	Karithimmanahalli Other Areas	28000
O	ದೊಡ್ಡ ಮಾವಳ್ಳಿ	Doddamavalli	
110	ದೊಡ್ಡ ಮಾವಳ್ಳಿ ಮುಖ್ಯರಸ್ತೆ	Doddamavalli Main Road	75000
111	ಮಾವಳ್ಳಿ	Mavalli	60000
112	ಅಪ್ಪಯ್ಯಣ್ಣ ಗಲ್ಲಿ	Appayyanna Galli	52000
113	ಮಾವಳ್ಳಿ ಇತರೆ ಪ್ರದೇಶಗಳು	Mavalli Other Areas	60000
114	ಹರಿಪ್ರಿಯ ಅಪಾರ್ಟ್‌ಮೆಂಟ್	Haripriya Apartment	49000
115	ಗೌಸಿಯಾ ರೆಸಿಡೆನ್ಸಿ	Ghoucia Residency	66000
116	ಜಿ.ಸಿ.ಮುಖ್ಯರಸ್ತೆ	J.C.Main Road	150000

117	ಜೆ.ಸಿ.ಅಡ್ಡರಸ್ತೆ	J.C.Cross Road	110000
118	solus-2 commercial ಯೋಜನೆ (ಚಾಮರಾಜಪೇಟೆ,ಜೆ.ಸಿ ರಸ್ತೆ 1ನೇ ಕ್ರಾಸ್ ಮುನ್ಸಿಪಲ್ ನಂ.28 ಪಿ.ಐ.ಡಿ ನಂ 48-74-28 ಮತ್ತು ವಾರ್ಡ್ ನಂ.118 ನಲ್ಲಿ)2+ಉ+5ಗ ಈ)ರೇರಾ ಸಂಖ್ಯೆ PRM/KA/RERA/1251/310/PR/171015/000729	SOLUS-2 COMMERCIAL PROJECT (CHAMARAJAPETE J C ROAD,1ST CROSS,MUNICIPAL No 28,PID No.48-74-28 & ward No.118) (2B+G+5UF)RERA No.Prm/ka/rera/1251/310/pr/171015/000729	108000
119	ಜೈನ್ ಹೈಟ್ಸ್ ಅಪಾರ್ಟ್‌ಮೆಂಟ್ (48-74-2)	Jain Hights Apartment (48-74-2)	78000
120	ಸಿ.ಎಸ್.ಐ.ಕಾಂಪೌಂಡ್	C.S.I.Compound	97000
121	ಹೆಚ್.ಸಿದ್ದಯ್ಯ ರಸ್ತೆ	H.Siddaiah Road	110000
122	ಹೆಚ್.ಸಿದ್ದಯ್ಯ ಅಡ್ಡರಸ್ತೆಗಳು	H.Siddaiah Cross Road	72000
123	ಹೆಚ್.ಸಿದ್ದಯ್ಯ ರಸ್ತೆ ಇತರೆ ಅಡ್ಡರಸ್ತೆಗಳು	H.Siddaiah Road Other Cross Roads	72000
124	ವಿನೋಬ ನಗರ	Vinobha Nagar	38000
P	ಚಾಮರಾಜಪೇಟೆ	Chamarajpet	
125	ಚಾಮರಾಜಪೇಟೆ 1ನೇ ಮುಖ್ಯರಸ್ತೆ	Chamarajpet 1st Main Road	122000
126	ಜ್ಞಾನೇಶ್ವರಿ ಅಪಾರ್ಟ್‌ಮೆಂಟ್ 1ನೇ ಮುಖ್ಯರಸ್ತೆ (46-3-95)	Jnaneshwari Apartment (46-3-95)	81000
127	ಮಣಿಧಾರಿ ಎನ್‌ಕ್ಲೇವ್ (46-3-263)	Manidhari Enclave (46-3-263)	81000
128	ಆರಾಧನ ಅಪಾರ್ಟ್‌ಮೆಂಟ್	Aradhana Apartment	81000
129	ಚಾಮರಾಜಪೇಟೆ 2ನೇ ಮುಖ್ಯರಸ್ತೆ	Chamarajpet 2nd Main Road	84000
130	ಚಾಮರಾಜಪೇಟೆ 3ನೇ ಮುಖ್ಯರಸ್ತೆ	Chamarajpet 3rd Main Road	90000
131	ಫರ್‌ಫೆಕ್ಟಾ ಚರಿಸ್ಮಾ ಅಪಾರ್ಟ್‌ಮೆಂಟ್	Perfecta Charisma Apartment	63000
132	ಚಾಮರಾಜಪೇಟೆ 4ನೇ ಮುಖ್ಯರಸ್ತೆ	Chamarajpet 4th Main Road	85000
133	ವಿಶ್ವ ಪ್ರಕೃತಿ ರುದ್ರ ಕೃಪ ಅಪಾರ್ಟ್‌ಮೆಂಟ್ (ಚಾಮರಾಜಪೇಟೆ 4ನೇ ಮುಖ್ಯರಸ್ತೆ ಪ್ರದೇಶದ ಪಿಐಡಿ ನಂ.46-6-29, ವಾರ್ಡ್ ನಂ.46 ಮತ್ತು B+G+3UF)	Viswa Prakruthi Rudra Krupa Apartment (Chamarajpete 4th Main road village PID No.46-6-29 and Ward No.46 and B+G+3UF)	88000
134	ಚಾಮರಾಜಪೇಟೆ 5ನೇ ಮುಖ್ಯರಸ್ತೆ (ಪುಟ್ಟಣ್ಣ ರಸ್ತೆ)	Chamarajpet 5th Main Road (Puttanna Road)	118000

135	ಚಾಮರಾಜಪೇಟೆ, 5ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ನಂ.59 (ಹಳೇ ನಂ.115) ಪಿಐಡಿ ನಂ.46-25-59)	Chamarajpet, 5th Main, 6th Cross, No.59 (Old No.115) PID No.46-25-59)	85000
136	ಪುಟ್ಟಣ್ಣಚೆಟ್ಟಿ ಗಾರ್ಡನ್ ಟೆರೇಸಸ್	Puttanna Chetty Garden Teraces	82000
137	ಚಾಮರಾಜಪೇಟೆ 6ನೇ ಮುಖ್ಯರಸ್ತೆ	Chamrajpet 6th Main Road	93000
138	ಚಾಮರಾಜಪೇಟೆ 1 ರಿಂದ 7ನೇ ಅಡ್ಡರಸ್ತೆ	Chamarajpet 1st to 7th Cross Roads	80000
139	ಚಾಮರಾಜಪೇಟೆ 8 ನೇ ಅಡ್ಡರಸ್ತೆ	Chamarajpet 8th Cross Road	69000
140	ಚಾಮರಾಜಪೇಟೆ 9ನೇ ಅಡ್ಡರಸ್ತೆ	Chamarajpet 9th Cross Road	80000
141	ಚಾಮರಾಜಪೇಟೆ ಇತರೆ ಪ್ರದೇಶಗಳು	Chamarajpet Other Areas	80000
142	ಗುರುಪ್ರಿಯ ಅಪಾರ್ಟ್‌ಮೆಂಟ್ (46-25-57)	Gurupriya Apartment (46-25-57)	60000
143	ಪುಷ್ಪಾಂಜಲಿ ಅಪಾರ್ಟ್‌ಮೆಂಟ್(46-17-11)	Pushpanjali Apartment(46-17-11)	60000
144	ಟ್ಯಾಂಕ್ ಬಂಡ್ ರಸ್ತೆ	Tank Bund Road	53000
145	ದೇವನಾಥಾಚಾರ್ ಸ್ಟ್ರೀಟ್	Devanathachar Street	47000
146	ನಂಜಾಂಬ ಅಗ್ರಹಾರ	Nanjambha Agrahara	47000
147	ಬುಲ್ ಟೆಂಪಲ್ ರಸ್ತೆ	Bull Temple Road	130000
148	ರಾಘವೇಂದ್ರ ಕಾಲೋನಿ	Raghavendra Colony	60000
149	ರಾಮಚಂದ್ರ ಅಗ್ರಹಾರ	Ramachandra Agrahara	54000
150	ಆಲ್ಬರ್ಟ್ ವಿಕ್ಟರ್ ರಸ್ತೆ	Albert Victor Road	90000
151	ಕಣಿಯರ ಕಾಲೋನಿ	Kaniyara Colony	40000
152	ಅನಂತರಾಮಯ್ಯ ಕಾಂಪೌಂಡ್	Anantharamaiah Compound	48000
153	ಅಪ್ಪಾಜಪ್ಪ ಅಗ್ರಹಾರ	Appajappa Agrahara	48000
154	ಸೀತಾಪತಿ ಅಗ್ರಹಾರ	Seethapathi Agrahara	40000
155	ವಿಠಲನಗರ (ಚಾಮರಾಜಪೇಟೆ)	Vittalnagar (Chamarajpet)	45000
156	ಅಪ್ಪೂರಾವ್ ರಸ್ತೆ	Appurao Road	59000

157	ಸಿರಸಿ ರಸ್ತೆ	Sirasi Road	93000
158	ಮಹಮ್ಮಡನ್ ಬ್ಲಾಕ್	Mahammuden Block	55000
Q	ಚಿಕ್ಕ ಮಾವಳ್ಳಿ	Chikkamavalli	
159	ಚಿಕ್ಕ ಮಾವಳ್ಳಿ	Chikkamavalli	62000
160	ಉಪ್ಪಾರಹಳ್ಳಿ (ಲಾಲ್‌ಬಾಗ್)	Upparahalli (Lalbagh)	62000
161	ಓಬಲಪ್ಪ ಸ್ಟ್ರೀಟ್	Obalappa Street	62000
162	ವೆಂಕಟಪ್ಪ ಸ್ಟ್ರೀಟ್	Venkatappa Street	64000
163	ಯಲ್ಲಪ್ಪ ಸ್ಟ್ರೀಟ್	Yellappa Street	64000
164	ಕ್ರಂಬಿಗಲ್ ರಸ್ತೆ	Krumbigal Road	62000
165	ಸುಶೀಲಾ ರಸ್ತೆ	Sushela Road	62000
166	ಮಾವಳ್ಳಿ ಟ್ಯಾಂಕ್ ಬಂಡ್ ರಸ್ತೆ	Mavalli Tank Bund Road	65000
167	ಕೆಂಪಣ್ಣ ಲೇನ್	Kempanna Lane	56000
168	ಚಿಕ್ಕಮಾವಳ್ಳಿ ಇತರ ಪ್ರದೇಶಗಳು	Chikkamavalli Other Area	62000
R	ಪಾರ್ವತಿಪುರ	Parvathipura	
169	ಪಾರ್ವತಿಪುರ	Parvathipura	31000
S	ಮೈಸೂರು ಮುಖ್ಯರಸ್ತೆ	Mysore Main Road	
170	ಮೈಸೂರು ಮುಖ್ಯರಸ್ತೆ	Mysore Main Road	93000
171	ಸಾಯಿ ಸುಮುಖ ಟೆಲಿಕಾಂ ಕ್ಲಸ್ಟರ್ಸ್ (41-3-103)	Sai Sumukha Telecom Clusters (41-3-103)	64000
172	ವೈಬ್ರಂಟ್ ವೈಟ್ ಪರ್ಲ್ (45-1-269/1)	Vibrant White Pearl (45-1-269/1)	64000
173	ಸಿರ್ಸಿ ಹೈಟ್ಸ್ (46-1-96)	Sirsi Heights (46-1-96)	65000
174	ರಾಜರಾಜೇಶ್ವರಿ ಅಪಾರ್ಟ್‌ಮೆಂಟ್	Rajarajeswari Apartment	64000
175	ಮೈಸೂರು ಅಡ್ಡರಸ್ತೆ	Mysore Cross Road	80000
176	ಆನಂದಪುರ ಕೊಳಚೆ ಪ್ರದೇಶ	Anandhapura Slum Area	25000

177	ಟಿಂಬರ್‌ಯಾರ್ಡ್ ಲೇಔಟ್ ಮತ್ತು ಕೈಗಾರಿಕಾ ಪ್ರದೇಶಗಳು	Timber Yard Layout and Industrial Area	52000
178	ಸಾಯಿ ಮಿತ್ರ ವುಡ್ಸ್ ಅಪಾರ್ಟ್‌ಮೆಂಟ್ (ಟಿಂಬರ್ ಯಾರ್ಡ್ ಲೇಔಟ್ ಮತ್ತು ಕೈಗಾರಿಕಾ ಪ್ರದೇಶಗಳು ಗ್ರಾಮದ ಸರ್ವೆ ನಂ.43, ಬಿಬಿಎಂಪಿ ಖಾತಾ ನಂ.35, ಪಿ.ಐ.ಡಿ ನಂ.41-3-35 ಮತ್ತು ಖ+ಉ+3ಗಕಃ)	Sai Mitra Woods Apartment (Timber Yard Layout and Industrial Village Sy No.43 & BBMP Katha no.35, PID No.41-3-35 and S+G+3UF)	44000
179	ಟಿಂಬರ್‌ಯಾರ್ಡ್ ಲೇಔಟ್ ಇತರೆ ಪ್ರದೇಶಗಳು ಮತ್ತು ಅಡ್ಡರಸ್ತೆಗಳು	Timber Yard Layout Other Areas and Cross Road	39000
T	ರಾಜಾರಾಂ ಮೋಹನ್‌ರಾಯ್ ಎಕ್ಸ್‌ಟೆನ್ಷನ್	Rajaram Mohan Ray Extention	
180	ರಾಜಾರಾಂ ಮೋಹನ್‌ರಾಯ್ ಎಕ್ಸ್‌ಟೆನ್ಷನ್	Rajaram Mohan Ray Extention	55000
U	ವಾಲ್ಮೀಕಿ ನಗರ	Valmiki Nagara	
181	ವಾಲ್ಮೀಕಿ ನಗರ	Valmiki Nagara	29000
182	ವಾಲ್ಮೀಕಿನಗರ ಇತರೆ ಪ್ರದೇಶಗಳು	Valmiki Nagar Other Areas	29000
V	ಸುಧಾಮನಗರ	Sudhamanagara	
183	ಸುಧಾಮನಗರ	Sudhamanagara	46000
184	ಸಿ.ಕೆ.ಸಿ.ಗಾರ್ಡನ್	CKC Garden	42000
185	ದೊಡ್ಡ ಬೈಲು ಖಾನೆ	Dodda Bylu Khane	41000
186	ಖಾದರ್ ಷರೀಫ್ ಗಾರ್ಡನ್	Khader Sharif Garden	41000
187	ಮಿಷನ್ ರಸ್ತೆ	Mission Road	120000
188	ಎಸ್.ಜಿ.ನಾರಾಯಣ ಲೇಔಟ್	S.G.Narayana Layout	53000
189	ಸುಧಾಮನಗರ ಇತರೆ ಪ್ರದೇಶಗಳು	Sudhamanagar Other Areas	52000
W	ಲಾಲ್‌ಬಾಗ್ ರಸ್ತೆ	Lalbhag Road	
190	ಲಾಲ್‌ಬಾಗ್ ಫೋರ್ಟ್ ರಸ್ತೆ	Lalbhag Fort Road	115000
191	ಮಾರ್ಡನ್ ಗಾರ್ಡೇನಿಯಾ ರೆಸಿಡೆನ್ಸಿ	Modern Gardenia Residency	77000
192	ಲಾಲ್‌ಬಾಗ್ ಫೋರ್ಟ್, 9 ರಿಂದ 15 ನೇ ಅಡ್ಡರಸ್ತೆಗಳು	Lalbhag Fort 9th to 15th Cross Road	90000

193	ಲಾಲ್‌ಬಾಗ್ ರಸ್ತೆ (ಸುಬ್ಬಯ್ಯ ವೃತ್ತದಿಂದ ಎಂ.ಟಿ.ಆರ್ ವೃತ್ತದ ವರೆಗೆ)	Lalbagh Road (Subbaiah Circle to MTR Circle)	145000
194	ಮಂತ್ರಿ ಬ್ಲೋಸಮ್ ಅಪಾರ್ಟ್‌ಮೆಂಟ್	Mantri Blossom Apartment	96000
195	ರಂಕ ಅಪಾರ್ಟ್‌ಮೆಂಟ್	Ranka Apartment	95000
196	ಲಾಲ್‌ಬಾಗ್ ಕ್ರಾಸ್ ರಸ್ತೆ	Lalbagh Cross Road	90000
X	ನ್ಯೂ ತರಗು ಪೇಟೆ	New Taragupet	
197	ನ್ಯೂ ತರಗು ಪೇಟೆ	New Taragupet	97000

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸವಿತಾಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-2024 ಸಾಲಿನ ಬಸವನಗುಡಿ ಜಿಲ್ಲಾನೋಂದಣಾಧಿಕಾರಿ, ಜಿಗಣಿ ಉಪನೋಂದಣಿ ಕಛೇರಿಯ ಪುರಸಭೆ, ನಗರಸಭೆ, ವ್ಯಾಪ್ತಿಯ ಪ್ರಸ್ತಾವಿತ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ	ಹೋಬಳಿ/ ಗ್ರಾಮ/ ಪ್ರದೇಶ	Hobli/ Village/ Area	ಸಕ್ಷಮ/ ಸ್ಥಳೀಯ ಪ್ರಾಧಿಕಾರದ ವಸತಿ ನಿವೇಶನಗಳ ದರ	ಪುರಸಭೆ, /ಗ್ರಾಮ ಶಾಖಾ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಬರುವ ವಸತಿ ನಿವೇಶನಗಳ ದರ	ಸಕ್ಷಮ ಪ್ರಾಧಿಕಾರದ ವಿಲ್ಲಾ/ಧೇ ಪೌಸುಗಳ ನಿವೇಶನ ದರ	ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ ಗಳ ಮತ್ತು ಫ್ಲಾಟ್‌ಗಳ ಮೌಲ್ಯ ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಎರಿಯಾಗೆ	ಕೃಷಿ ಜಮೀನು ಪ್ರಸ್ತಾವಿತ ದರಪಟ್ಟಿ
1	2	3	4	5	6	7	8
	ಜಿಗಣಿ ಮರಸಭಾ ಸಹರದ್ದು	Jigani Town Municipal					
	ವಾರ್ಡ್ ನಂ. 1 ಕ್ಯಾಲಸನಹಳ್ಳಿ	Ward No.1 Kyalasanahalli					
1	ಕ್ಯಾಲಸನಹಳ್ಳಿ	Kyalasanahalli	17200	17000			130
2	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ 1,2 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91,	Village & Road near by Sy Nos. 1,2 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102,					140

	92, 93, 94, 95, 96, 97, 98, 99, 100, 101, 102, 103, 14, 105, 106, 107, 108, 109, 110, 111, 112, 113, 114, 115, 116, 117	103, 14, 105, 106, 107, 108, 109, 110, 111, 112, 113, 114, 115, 116, 117				
3	ಐಡಿಯಲ್ ಹೋಮ್ಸ್ ಬಡಾವಣೆ	Ideal Homes Layout	23500			
4	ಜೆನಾನ್ ಬಡಾವಣೆ	Zenos Layout	22500			
5	ಉಪಕಾರ್ ಬಡಾವಣೆ	Upkar Layout	22500			
6	ಸೆಲಬ್ರಿಟಿ ಲೇಕ್	Clebrity Lake	23600			
7	ಸೆಲೆಬ್ರಿಟಿ ಹಾರ್ಮೋನಿ ಬಡಾವಣೆ	Celebrity Harmony Layout	24600			
8	ಉಪಕಾರ್ ಮೆಡೋವ್ಸ್ ಬಡಾವಣೆ	Upkar Meadows Layout	23600			
9	ವಕೀಲ್ ಟೌನ್ ಬಡಾವಣೆ	Vakil Layout	23600			
10	ರಾಯಲ್ ಪಾರ್ಕ್ ಅಪಾರ್ಟ್‌ಮೆಂಟ್	Royal Park Apartment				34000
11	ರಿಚ್‌ಮಂಡ್ ಪ್ರೈಡ್ ಅಪಾರ್ಟ್‌ಮೆಂಟ್	Richmond Pride Apartment				34000
12	ಆರ್.ಕೆ. ಟೌನ್‌ಶಿಪ್ ಬಡಾವಣೆ	R.K Township	23600			
13	ಕೆ.ಬಿ.ರೆಸಿಡೆನ್ಸಿ ಅಪಾರ್ಟ್‌ಮೆಂಟ್, ಸರ್ವೆ ನಂ.57,58,58/1	K.B. Residency Apartment, Sy. Nos. 57,58,58/1				34000
14	ಕೈಗಾರಿಕ ಪ್ರದೇಶ	Industrial Area	17200			
15	GOMATI IRIS ಅಪಾರ್ಟ್‌ಮೆಂಟ್‌ಗೆ (ಕ್ಯಾಲಸನಹಳ್ಳಿ ಗ್ರಾಮದ ಸರ್ವೆ ನಂ. 60/1, S+G+3UF) (Rera No. PRM/KA/RERA/1251/308/PR/171125/000624)	GOMATI IRIS Apartment (Kyalasanahalli Village Sy no.60/1, S+G+3UF) (Rera No. PRM/KA/RERA/1251/308/PR/171125/000624)				35000
16	ರೆಮ್ಕೋ (ಬಿ.ಎಚ್.ಇ.ಲ್) ಕೋ-ಆಪರೇಟಿವ್ ಸೋಸೈಟಿ ಲಿಮಿಟೆಡ್ ಕ್ಯಾಲಸನಹಳ್ಳಿ ಗ್ರಾಮ (ಸ.ನಂ.80,83,84,85,86,87,88,89& 90)	Remco (BHEL) Housing Co-operative Socity Limited Kyalasanahalli Village (Sy No.80,83,84,85,86,87,88,89,&90)	25000			
	ವಾರ್ಡ್ ನಂ. 2 ಶ್ರೀರಾಂಪುರ	Ward No.2 Srirampura				
17	ಶ್ರೀರಾಂಪುರ	Srirampura		14600		
18	SS SOUTH Crest ಅಪಾರ್ಟ್‌ಮೆಂಟ್‌ಗೆ (ಶ್ರೀರಾಂಪುರ , ಕ್ಯಾಲಸನಹಳ್ಳಿ , ಗ್ರಾಮದ ಸ.ನಂ 44/6A , ಖಾತಾ ನಂ : 884/76) (S+G+3UF)	SS SOUTH Crest apartment (Shreerampura, Kyalasahalli Village Sy No 44/6A , Khata No 884/76) (S+G+3UF)	20200			
	ವಾರ್ಡ್ ನಂ.3 ಮಾರುತಿನಗರ					
19	ಬಂಡೆನಲ್ಲಸಂದ್ರದ ಮಾರುತಿ ನಗರ	Bandenallasandra		14800		
20	ಮಾರುತಿ ನಗರ ಮುಖ್ಯರಸ್ತೆ, ವಾಣಿಜ್ಯ	Maruthi Nagar Main Road, Commercial		14800		
21	ಅವ್ವನ ನವರ ಮನೆ	Avanna' House		14800		
22	ಅಪ್ಪಣ್ಣ ನವರ ಮನೆಗಳು	Appanna's House		14800		

23	ಜಯರಾಮಯ್ಯನವರ ಮನೆಗಳು	Jayaramaiah's House		14800			
24	ವೀರಭದ್ರಪ್ಪ ನವರ ಮನೆಗಳು	Veerabhadrappa's House		14800			
25	ಕೈಗಾರಿಕ ಪ್ರದೇಶ ಮುಖ್ಯರಸ್ತೆ, (ವಾಣಿಜ್ಯ)	Industrial Area Main Road, (Commercial)		15600			
	ವಾರ್ಡ್ ನಂ. 4 ಬಂಡೆನಲ್ಲಸಂದ್ರ	Ward No. 4 Bandenallasandra					
26	ಬಂಡೆನಲ್ಲಸಂದ್ರ	Bandenallasandra	17300	17100			140
27	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ 1,2,3,4,5,6,7,8,9,10,11,12,13,14,15,16,17,18,19,20,21, 22,23,24,25,26,27,28,29,30,31,32,33,34,35,36,37,38, 39,40,41,42,43,44,45,46,47,48,49,50,51,52,53,54,5 5,56,57,58,59,60,61,62,63,64,65,66,67,68,69,70,71, 72,73,74,75,76,77,78,79,80,81,82,83,84,85,86,87,88 ,89,90,91,92,93,94,95,96,97,98,99,100,101,102,103,104, 105,106	Village & Road near by Sy Nos. 1,2,3,4,5,6,7,8,9,10,11,12,13,14,15,16,17,18,19, 20,21,22,23,24,25,26,27,28,29,30,31,32,33,34,3 5,36,37,38,39,40,41,42,43,44,45,46,47,48,49,50 ,51,52,53,54,55,56,57,58,59,60,61,62,63,64,65, 66,67,68,69,70,71,72,73,74,75,76,77,78,79,80,8 1,82,83,84,85,86,87,88,89,90,91,92,93,94,95,96 ,97,98,99,100,101,102,103,104, 105, 106					150
28	ಸೆಲೆಬ್ರಿಟಿ ಗ್ರಾಂಡ್ಯೂರ್ ಅನೇಕ್ ಬಡಾವಣೆ	Celebrity Grand Annex Layout	18000				
29	ಸೆಲೆಬ್ರಿಟಿ ಗೆಲಾಕ್ಸಿ ಬಡಾವಣೆ	Celebrity Galaxy Layout	18000				
30	ಸೆಲೆಬ್ರಿಟಿ ಪ್ರೈಮ್ ಬಡಾವಣೆ	Celebrity Prime Layout	18000				
31	ಕಾಮಾಕ್ಷಿ ಬಡಾವಣೆ	Kamakshi Layout	18000				
32	ಸೆಲೆಬ್ರಿಟಿ ಗೋಲ್ಡನ್ ಟ್ರೆಜರ್	Celebrity Golden Treasure Layout	18000				
33	ಸೆಲಬ್ರಿಟಿ ಲೇಕ್ ವ್ಯೂ	Celebrity Lake View Layout	18000				
34	ಮಧುಮಿತ್ರ ಬಡಾವಣೆ, ಫೇಸ್ 1 ಮತ್ತು 2	Madhumithra Layout, Phase 1 and 2	18000				
35	ಕೈಗಾರಿಕ ಪ್ರದೇಶ	Industrial Area	19300				
	ವಾರ್ಡ್ ನಂ. 5 ಯಲ್ಲಮ್ಮ ದೇವಸ್ಥಾನ ವಾರ್ಡ್	Ward No.5 Yellamma Temple Ward					
36	ಜಿಗಣಿ	Jigani	24000	23800			150
37	ಮಧುಮಿತ್ರ ಬಡಾವಣೆ ಫೇಸ್ 1 ಮತ್ತು 2	Madhumithra Layout Phase 1 and 2	25300				
38	ಬಾಲಜಿ ಬಡಾವಣೆ	Balaji Layout,	25300				
39	ಸಿಂಹಪುರಿ ಬಡಾವಣೆ	Simhapuri Layout	25300				
40	ಪಾಟಲಮ್ಮ ಬಡಾವಣೆ	Patalamma Layout	25300				
41	ವಕೀಲ್ ಟೌನ್	Vakil Layout	25300				
42	ಜಿಗಣಿ ಕೈಗಾರಿಕ ಪ್ರದೇಶ	Jigani Industrial Area	25300				
43	ಥೀಮ್ ಪಾರ್ಕ್ ಅಪಾರ್ಟ್‌ಮೆಂಟ್	Theem park				59000	
44	ಅಶ್ರಯ ಅಪಾರ್ಟ್‌ಮೆಂಟ್	Ashraya Apartment				35600	
45	ಹೀರಾ ಅಪಾರ್ಟ್‌ಮೆಂಟ್	Heera Apartment				35600	
46	ವಿವೇಕ ಆಶ್ರಯ ಬಡಾವಣೆ	Viveka Ashrama Layout	21000				
47	ಸೆಲೆಬ್ರಿಟಿ ಪ್ರೈಮ್ ಸಿಟಿ ಬಡಾವಣೆ	Celebrity Prime City Layout	21000				

48	ಸೆಲೆಬ್ರಿಟಿ ಗ್ಯಾಲಕ್ಸಿ	Celebrity Gyalaxy Layout	21000			
49	ಗ್ರಾಂಡ್ ಐಕಾನ್ ಬಡಾವಣೆ	Grand Icon layout	21000			
50	ಆರ್‌ಕೆಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ೮A.15,16,17,18,19,20,21,22,23,24,25,26,27,28, 29,30,31,32,33,34,35,36,37,38,39,40,41,42,43 ,44,45,46,47,48,49,50,51,52,53,54,55,56,57,58 ,59,60,61,62,63,64,65,66,67, 142, 148,132,133,160, 164, 168, 171, 183, 184,. 185, 186, 158,438, 437, 133, 157 TO 196	Adjacent Property abetting to Anekal Bangalore Main Road Survey Nos.15,16,17,18,19,20,21,22,23,24,25,26,27,28 ,29,30,31,32,33,34,35,36,37,38,39,40,41,42,43, 44,45,46,47,48,49,50,51,52,53,54,55,56,57,58,5 9,60,61,62,63,64,65,66,67, 142, 148, 132,133,160, 164, 168, 171, 183, 184,. 185, 186, 158, 438, 437, 133, 157 to 196				200
51	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಹೊಸ ಸರ್ವೆ ಸರ್ವೆ ನಂ.1,2,3,4,5,6,7,8,9,10,11,12,13,14, 68, 69, 70, 71, 72,73, 74,75,76,77,78,79,80,81,82,83,84,85,87,88,89,90,91,92,93,94,95, 96,97,98,99,100,101,102,103,104,105,106,107,108,109,110,111,112,1 14,115,116,118,119,120,121,123,124,125,126,127,128,129,130,131, 135,136,137,138,139, 140,141,143,144, 145, 146,147,148,150,151,153,154,155,156,	Village & Road near by Sy Nos. 1,2,3,4,5,6,7,8,9,10,11,12,13,14, 68, 69, 88,89,90,91,92,93,94,95,96,97,98,99,100 ,101,102,103,104,105,106,107,108,109,1 10,111,112,114,115,116,118,119,120,12 1,123,124,125,126,127,128,129,130,131, 135,136,137,138,139, 140,141,143,144, 145,146,147,148,150,151,153,154,155,156,				180
	ವಾರ್ಡ್ ನಂ. 6 ಎ.ಪಿ.ಸಿ. ಸರ್ಕಲ್ ವಾರ್ಡ್	Ward No.6 A.P.C.Circle Ward				
52	ಜಿಗಣಿ ಮುಖ್ಯರಸ್ತೆ, (ವಾಣಿಜ್ಯ)	Jigani Main Road, (Commercial)	32200	32200		
53	ಪಟಾಲಮ್ಮಬಡಾವಣೆ (ಎಸ್ ಮುನಿಯಪ್ಪ)	Patalamma Layout (S.Muniyappa)		15200		
54	ಜೆ ಆರ್ ಬಸವರಾಜ್ ಬಡಾವಣೆ	J.R. Basavaraj Layout		15200		
55	ಚಿಕ್ಕ ಮುನಿರೇಡ್ಡಿ ಬಡಾವಣೆ	Chikkamunireddy Layout		15200		
56	ಕೆ.ಐ.ಎ.ಡಿ.ಬಿ. ಕಾರ್ಖಾನೆಗಳು (ಜಿಗಣಿ ಬೊಮ್ಮಸಂದ್ರ ಲಿಂಕ್ ರಸ್ತೆ)	K I A D B Industries (Jigani Bommasandra Link Road)	27000	15300		
57	ವಿ ಮುನಿಶಾಮಿ ಬಡಾವಣೆ	V.Munishamy Layout		15300		
58	ಹೀರಾ ಅಪಾರ್ಟ್‌ಮೆಂಟ್ಸ್	Heera Apartment			38000	
59	ಎ ಮುನಿಶಾಮಿರೆಡ್ಡಿ ಬಡಾವಣೆ	A.Munishami Reddy Layout		15300		
60	ಯರಪ್ಪ ಬಡಾವಣೆ	Yarappa Layout		15300		
61	ಮಾದಾಪಟ್ಟಣ ಗಡಿ	Madapatana Border		15300		
	ವಾರ್ಡ್ ನಂ. 7 ಪೊಲೀಸ್ ಸ್ಟೇಷನ್ ವಾರ್ಡ್	Ward No. 7 Police Station Ward				
62	ಜಿಗಣಿ ಮುಖ್ಯರಸ್ತೆ, (ವಾಣಿಜ್ಯ)	Jigani Main Road, (Commercial)	34000	34000		
63	ವಿನಾಯಕ ನಗರದ ಮುಖ್ಯ ರಸ್ತೆ ಬಲಬಾಗದ ದೊಡ್ಡ ನರಸಿಂಹರೆಡ್ಡಿ ಲೇಔಟ್	Vinayaka Nagar Main Road, Right Side Dodda Narasimha Reddy Layout		14200		
64	ಚಿಕ್ಕ ನರಸಿಂಹ ರೆಡ್ಡಿ ಲೇಔಟ್	Chikkanarasimha Reddy Layout		14200		

65	ಮಾಲೂರು ಬೈಯಣ್ಣ ಲೇಔಟ್	Maluru Byanna Layout		14200		
66	ಆಂಜಿನಪ್ಪ ಲೇಔಟ್	Anjinappa Layout		14200		
67	ಶ್ರೀಕಂಠರಡ್ಡಿ ಲೇಔಟ್	Srikanta Reddy Layout		14200		
68	ಎಂ ನಾರಾಯಣ ರೆಡ್ಡಿ ಲೇಔಟ್	M.Narayana Reddy Layout		14200		
69	ಅಶ್ವಥರೆಡ್ಡಿ ಬಡಾವಣೆ	Ashwath Reddy Layout		14200		
	ವಾರ್ಡ್ ನಂ. 8 ವಿನಾಯಕ ನಗರ ವಾರ್ಡ್	Ward No. 8 Vinayaka Nagar Ward				
70	ಜಿಗಣಿ ಮುಖ್ಯರಸ್ತೆ, (ವಾಣಿಜ್ಯ)	Jigani Main Road, (Commercial)	34000	34000		
71	ಮದ್ದೂರಮ್ಮ ದೇವಸ್ಥಾನ ಮತ್ತು ವಿನಾಯಕ ನಗರ	Madduramma Temple & Vinayaka Nagar		14000		
72	ಬೆಸ್ಕಾಂ ಕಛೇರಿಯಿಂದ ಜಿಗಣಿ ಮುಖ್ಯ ರಸ್ತೆ ಹಾಗೂ ವಿನಾಯಕ ನಗರ ರಸ್ತೆ ಎಡಭಾಗ	BESCOM Office, Jigani Main Road,& Vinayaka Road Left Side		14000		
73	ವಿನಾಯಕ ನಗರದ ಸೀತಾರಾಮಯ್ಯ ಮನೆ & ಕೆರೆ ಕೋಡಿ ರಸ್ತೆವರೆಗೆ	Vinayaka Nagar Seetharamaiah House & Kere Kodi Road		14000		
	ವಾರ್ಡ್ ನಂ. 9 ಗಂಗಮ್ಮ ದೇವಸ್ಥಾನ ವಾರ್ಡ್	Ward No.9 Gangamma Temple Ward				
74	ಜಿಗಣಿ ಮುಖ್ಯರಸ್ತೆ, (ವಾಣಿಜ್ಯ)	Jigani Main Road, (Commercial)	32200	32200		
75	ಸೂರಪ್ಪ ಮನೆಯಿಂದ ಶಾಂಬಮೂರ್ತಿ ಮನೆವರೆಗೆ	Surappa House, Shamba Murthy House		14200		
76	ಗಂಗಮ್ಮ ದೇವಸ್ಥಾನ ಮತ್ತು ಕೊರಚೆರ ಬೀದಿಯಿಂದ ಮದ್ದೂರಮ್ಮ ದೇವಸ್ಥಾನದ ವರೆಗೆ	Gangamma Temple & Koracha Beedi Madduramma Temple		14200		
	ವಾರ್ಡ್ ನಂ. 10 ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್	Ward No. 10 Dharmarayaswamy Temple Ward				
77	ಜಿಗಣಿ ಮುಖ್ಯರಸ್ತೆ, (ವಾಣಿಜ್ಯ)	Jigani Main Road, (Commercial)	32200	32200		
78	ಅಂಗಡಿ ಮುನಿವೆಂಕಟರೆಡ್ಡಿ ಮನೆಗಳಿಂದ ತಿಗಳರ ಬೀದಿ,	Angadi Munivenkatareddy House, Thigagala Beedi		14200		
79	ಕೆರೆ ಕಟ್ಟಿ ಮೇಲೆ ಮನೆಗಳು	Kere Katte Houses		14200		
80	ತಿಗಳರ ತೋಟಗಳು	Thigalara Thota		14200		
81	ಧರ್ಮರಾಯಸ್ವಾಮಿ ದೇವಸ್ಥಾನ ರಸ್ತೆ ಎಡಭಾಗ	Dharmarayaswamy Tempe Road Left Side		14200		
82	ಗಿತ್ತಣ್ಣ ಮನೆವರೆಗೆ	Geethanna's House		14200		
	ವಾರ್ಡ್ ನಂ. 11 ಸೋಮೇಶ್ವರ ದೇವಸ್ಥಾನ ವಾರ್ಡ್	Ward No. 11 Someshwara Temple Ward				
83	ಜಿಗಣಿ ಮುಖ್ಯರಸ್ತೆ, (ವಾಣಿಜ್ಯ)	Jigani Main Road, (Commercial)	32200	32200		
84	ಪೋಸ್ಟ್ ಮಾಸ್ಟರ್ ರಾಮಣ್ಣನ ಮನೆಯಿಂದ ಈಶ್ವರ ಮೂರ್ತಿ ಮನೆ	Post Master Ramanna, Eshwaa Murthy's House		14200		
85	ಕೆರೆ ಹತ್ತಿರದ ಲೇಟ್ ಸದಾಶಿವರೆಡ್ಡಿ ಮನೆ	Near to Kere and Late Sadashiva Reddy House		14200		
86	ಅಜ್ಜಾರೆಡ್ಡಿ ಮನೆ	Ajjareddy House		14200		
87	ಈಶ್ವರ ದೇವಸ್ಥಾನ ರಸ್ತೆ	Eshwara Temple Road		14200		
88	ಮರಾಠಿ ದರ್ಜಿ ಮನೆಗಳು	Marati Darjin House		14200		
89	ವೈ ರಾಜಪ್ಪ ನವರ ಮನೆ	Y.Rajappa House		14200		

90	ಆಂಜನೇಯಸ್ವಾಮಿ ದೇವಸ್ಥಾನ	Anjineyaswamy Temple		14200			
91	ಪಿಲ್ಲಾರೆಡ್ಡಿ ಮನೆ	Pilla Reddy House		14200			
92	ಜೋಗರೆಡ್ಡಿ ಮುನಿಸ್ವಾಮಿ ರೆಡ್ಡಿ ಮನೆಗಳು	Jogareddi Muniswamy Reddy House		14200			
93	ಜಿ ಕೆ ನಾರಾಯಣ್ ಮನೆ	G.K.Narayan House		14200			
94	ರಾಜಣ್ಣ ನವರ ಮನೆಗಳು	Rajanna's House		14200			
95	ಗೊಲ್ಲರ ಮನೆಗಳು ಸೇರಿ ಬೆಂಗಳೂರು ಆನೇಕಲ್ ಮುಖ್ಯ ರಸ್ತೆ ಎಡಭಾಗ	Gollara House, Bangalore Aneakal Main Road, Left Side		15000			
	ವಾರ್ಡ್ ನಂ 12 ನಿತ್ಯಾನಂದಸ್ವಾಮಿ ಪ್ರೌಢಶಾಲೆ ವಾರ್ಡ್	Ward No. 12 Nithyanandaswamy High School Ward					
96	ಜಿಗಣಿ ಮುಖ್ಯರಸ್ತೆ, (ವಾಣಿಜ್ಯ)	Jigani Main Road, (Commercial)	32200	32200			
97	ಆನಂದ್ ಮನೆ ರಸ್ತೆ ಎಡ ಮತ್ತು ಬಲ ಭಾಗ ಸೇರಿ	Anand House Road Left & Right Side		14000			
98	ಆಂಜಿನಿ ಮನೆ	Anjini House		14000			
99	ಪುಟ್ಟವೆಂಕಟಸ್ವಾಮಿ ಮನೆಗಳು ಸೇರಿ ನಿತ್ಯಾನಂದಸ್ವಾಮಿ ಪ್ರೌಢಶಾಲೆ ಯಿಂದ ಅನೇಕಲ್ ಮುಖ್ಯರಸ್ತೆ ಎಡಭಾಗದ ಸರ್ಕಾರಿ ಪಾಠಶಾಲೆ	Puttavenkataswamy House, Nithyanandaswamy High School, Anekal main Road, Left Side, Govt, School		15000			
100	ಗುಂಡಪ್ಪ ಮನೆಯಿಂದ ಸರ್ಕಾರಿ ಬಾಲಕರ ಹಾಸ್ಟಲ್ ವರೆಗೆ	Gundappa House & Govt. Boys Hostel		14200			
	ವಾರ್ಡ್ ನಂ. 13 ಏಳುಮಂದಮ್ಮ ದೇವಸ್ಥಾನ ವಾರ್ಡ್	Ward No. 13 Yelumandamma Temple Ward					
101	ಜಿಗಣಿ ಮುಖ್ಯರಸ್ತೆ, ಡಬಲ್ ರೋಡ್ (ವಾಣಿಜ್ಯ)	Jigani Main Road, Double Road (Commercial)	24000	24000			
102	ಚಿಕ್ಕನಾಗಪ್ಪ ರೆಡ್ಡಿ ಮನೆಯಿಂದ ಚಿಕ್ಕಬ್ಬಯ್ಯ ಬಡಾವಣೆ	Chikkanagappa Reddy House, Chikka Abbaiah Laout		14200			
103	ಸೂಲಿಗೇರೆ ತಿಮ್ಮಾರೆಡ್ಡಿ ಬಡಾವಣೆ	Suligere Thimma Reddy Layout		16000			
104	ಸೊಳ್ಳೇಪುರ	Sollepura		14000			
105	ರಾಜೀವ್ ಗಾಂಧಿ ನಗರದ ಆನಂದ್ ಮನೆ ಹಿಂಭಾಗದ ರಸ್ತೆ	Rajeev Gandhi Nagar, Anand House Behind Road		14000			
	ವಾರ್ಡ್ ನಂ. 14 ಎ.ಕೆ.ಎನ್. ಆಸ್ಪತ್ರೆ ವಾರ್ಡ್	Ward No.14 A.K.N.Hospital					
106	ಕಲ್ಲುಬಾಳು ರಸ್ತೆಯ ಎಡಭಾಗದ ಸತೀಶ್ ರವರ ಮನೆಯಿಂದ ನಾಗರಾಜು (ಅಣ್ಣಯ್ಯಪ್ಪ) ಮನೆ	Kallubalu Road Left Side, Sathish House, Nagaraju (Annayappa) House		15000			
107	ವಾಸುದೇವಯ್ಯ ಮನೆ	Vasudevaiah House		17000			
108	ಎ.ಕೆ.ಎನ್ ಆಸ್ಪತ್ರೆ ಡ್ರೈವರ್ ನಾರಾಯಣರೆಡ್ಡಿ ಮನೆ	A.K.N.Hospital Driver & Narayana Reddy House		17000			
109	ಅಣ್ಣಯ್ಯರೆಡ್ಡಿ ಮನೆ	Annayya Reddy House Road		17000			
110	ಶಿವರಾಮರೆಡ್ಡಿ ಜಾಗ	Shivarama Reddy House		14000			
111	ಕೆ.ಎ.ಡಿ.ಬಿ. ರಿಂಗ್ ರಸ್ತೆಯ ಗೊಮ್ಮಟೇಶ್ವರ ಕಾರ್ಖಾನೆ	KIADB Ring Road, Gomateshwara Factory Road		16000			

112	ಹೆಚ್ ಮಂಚನಹಳ್ಳಿ	H.Manchanahalli		14200		
113	ವಕೀಲ್ ಲೇಔಟ್	Vakil Layout	26000	20000		
114	ಬುಕ್ಕಸಾಗರದ ಗಡಿವರೆಗೆ	Bukkasagara Border		14000		
115	ಕೈಗಾರಿಕ ಪ್ರದೇಶ ಮುಖ್ಯರಸ್ತೆ, (ವಾಣಿಜ್ಯ)	Industrial Area Main Road, (Commercial)	36000	36000		
	ವಾರ್ಡ್ ನಂ. 15 ಕಲ್ಲುಬಾಳು ಮುಖ್ಯ ರಸ್ತೆಯ ವಾರ್ಡ್	Ward No. 15 Kallubalu Main Road Ward				
116	ಕಲ್ಲುಬಾಳು ರಸ್ತೆಯ ಎಡಬಾಗದ ಕೆ. ಕೆ. ರೆಡ್ಡಿ ಮನೆಗಳು	Kallubalu Road Left Side, K.K.Reddy House		16000		
117	ಗೀತಮ್ಮ ಮನೆಗಳು	Geethamma's House Road		16000		
118	ಬಿ.ಎನ್.ಬಿ ಮತ್ತು ವಿ.ವಿ. ಮಾಸ್ತರ್, ಬೋಡಪ್ಪ ಮಂಜುನಾಥ್, ಕೆ.ಎ.ಡಿ.ಬಿ ಕೃಷ್ಣಾರೆಡ್ಡಿ ಮನೆ	B.N.B & V.V.Master Bodappa, Manjunath, KIADB Krishna Reddy House Road		16000		
119	ಗೊಲ್ಲರ ಲೇಔಟ್	Gollara Layout		14000		
120	ಡಿ. ಸಿ. ಲೇಔಟ್	D .C.Layout		16000		
121	ಪ್ರಭಾಕರ ರೆಡ್ಡಿ ಅಪಾರ್ಟ್‌ಮೆಂಟ್ (ಥೈಮ್ ಪಾರ್ಕ್)	Prabhakar Reddy Apartment (Thyme Park)			58000	
122	2ನೇ ಹಂತದ ಕೈಗಾರಿಕಾ ಪ್ರದೇಶ ಕಾರ್ಖಾನೆಗಳನ್ನೊಳಗೊಂಡಂತೆ	2nd Stage KIADB Industrial Area		21000		
123	ವಡೇರ ಮಂಚನಹಳ್ಳಿ ಗಡಿವರೆಗೆ	Vadermanchanahalli Border	14200	14200		
124	ಕೈಗಾರಿಕ ಪ್ರದೇಶ ಮುಖ್ಯರಸ್ತೆ, (ವಾಣಿಜ್ಯ)	Industrial Area Main Road, (Commercial)	32000	32000		
	ವಾರ್ಡ್ ನಂ. 16 ವರದರಾಯಸ್ವಾಮಿ ದೇವಸ್ಥಾನ ವಾರ್ಡ್	Ward No.16 Varadarayaswamy Temple Ward				
125	ಪಶು ಆಸ್ಪತ್ರೆ ಯಿಂದ ಪ್ರಹಲ್ಲಾದರೆಡ್ಡಿ ಮನೆ	Vetarnity Hospita to Prahalada Reddyhouse Road		14200		
126	ಸಿದ್ದಾರೆಡ್ಡಿ ಮನೆ	Sidda Reddy House		15000		
127	ಮಸೀದಿ ಹಿಂಭಾಗ	Masjid Behind		14000		
128	ಗೌಸ್ ಖಾನ್ ಬಡಾವಣೆ	Gouse Khan Layout		14000		
129	ಎ.ಡಿ. ಕಾಲೋನಿ	A.D.Colony		14000		
130	ಡೆಲ್ಫಿ ಬಡಾವಣೆ	Delphi Layout		14000		
131	ಯಾಮಣ್ಣನ ಮನೆ ಕಲ್ಲುಬಾಳು ರಸ್ತೆ ಕ್ರಾಸ್ ವರೆಗೆ	Yamanna House, Kallubalu Road		14000		
132	ಜಿಗಣಿ ಮುಖ್ಯರಸ್ತೆ (ವಾಣಿಜ್ಯ)	Jigani Main Road (Commercial)	32200	32200		
	ವಾರ್ಡ್ ನಂ. 17 ಹಾಲಿನ ಡೈರಿ ವಾರ್ಡ್	Ward No.17 Milk Dairy Ward				
133	ಎಸ್ ಎಲ್ ಎನ್ ರಸ್ತೆ ಎಡಭಾಗದ ಶಿವಾನಂದಪ್ಪನವರ ಜಾಗ	S L N Road Left Side , Shivanandappa		18000		
134	ಸೊಸೈಟಿ ನಾಗರಾಜುರವರ ಮನೆ	Society Nagaraju House		14200		
135	ಮಿಲೇನಿಯಂ ಬೇಕರಿ	Milenium Bekary Road		14200		
136	ವೈ ರಾಜಪ್ಪ ನವರ ಬಿಲ್ಡಿಂಗ್	Y.Rajappa Building		14200		
137	ನರಸಿಂಹರೆಡ್ಡಿ ಮನೆ	Narasimha Reddy House		14200		
138	ನಾಗರೆಡ್ಡಿ, ಪ್ರಸಾದರೆಡ್ಡಿ, ಸತೀಶ್ ರೆಡ್ಡಿ ಮನೆಗಳು	Nagaraja Reddy, Prasada Reddy, Sathish Reddy House		14200		

139	ತಿಗಳರ ರುದ್ರಪ್ಪ ಮನೆ	Thigalara Rudrappa House		14200		
140	ಬೆಸ್ತರ ಬೀದಿ	Bestara Beedi		14200		
141	ಡೈರಿ ಹಿಂಭಾಗ	Dairy Behind		14200		
142	ಲಿಂಗಾಯಿತರ ಬೀದಿ	Lingayathra Beedi		18000		
143	ಶಿವಾನಂದಪ್ಪ ನವರ ಮನೆಯಿಂದ ದೊಡ್ಡಮುನಿರೆಡ್ಡಿ ಮನೆ	Shivanandappa House, Doddamunireddy House		18000		
144	ಲೇಟ್ ಡಾ. ಚನ್ನಬಸಪ್ಪ ಮನೆವರೆಗೆ	Late Dr.Channabasappa's house		13000		
145	ಜಿಗಣಿ ಮುಖ್ಯರಸ್ತೆ (ವಾಣಿಜ್ಯ)	Jigani Main Road (Commercial)	32000	32000		
	ವಾರ್ಡ್ ನಂ. 18 ಕೆಂಬತ್ತಿಕೆರೆ ವಾರ್ಡ್	Ward No. 18 Kembathikere Ward				
146	ಬಿ. ಎಂ.ಟಿ.ಸಿ. ಡಿಪೋ ಕ್ವಾರ್ಟರ್ಸ್‌ನಿಂದ ಪ್ರಾರಂಭ ಕಾವೇರಿ ಕಾರ್ಖಾನೆ ವೆಂಕಟರಮಣಪ್ಪ ಮನೆವರೆಗೆ	B.M.T.C. Depo Qtrs. To Kaveri Factory Venkataramanappa		19000		
147	ಕುಂಟುರೆಡ್ಡಿ ಲೇಔಟ್	Kuntlureddy Layout		16500		
148	ಜೋಗಿ ರೆಡ್ಡಿ ಲೇಔಟ್	Jogi Reddy Layout		16500		
149	ಜಗನ್ನಾಥ್ ರೆಡ್ಡಿ ಲೇಔಟ್	Jagannath Reddy Layout		16500		
150	ವಿಶ್ವನಾಥರೆಡ್ಡಿ ಮನೆ	Vishwanatha Reddy House		16500		
151	ಮಾಸ್ತರ್ ರಾಜಾರೆಡ್ಡಿ ಮನೆ	Mater Raja Reddy House		16500		
152	ಮದರೆ ತೆರೆಸಾ ಶಾಲೆ	Madarn Tereja School		16500		
153	ಪ್ರಸಾದ್ ರವರ ಜಮೀನಿನ ವರೆಗೆ	Prasad Land		16500		
154	ಕೈಗಾರಿಕ ಪ್ರದೇಶ ಮುಖ್ಯರಸ್ತೆ, (ವಾಣಿಜ್ಯ)	Industrial Area Main Road, (Commercial)	34000	34000		
	ವಾರ್ಡ್ ನಂ. 19 ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ವಾರ್ಡ್	Ward No.19 Lakshminarasimhaswamy Ward				
155	ಜವಳಿ ಮುನಿಸ್ವಾಮಪ್ಪನವರ ಕಾಂಪೌಂಡ್‌ನಿಂದ	Javali Muniswamappa Compound		17500		
156	ಮಾದಪ್ಪ ಬಡಾವಣೆ	Madappa Layout		17500		
157	ರಾಜಪ್ಪ ಬಡಾವಣೆ	Rajappa Layout		17500		
158	ಪಟಾಲಮ್ಮಬಡಾವಣೆ (ವೈ ರಾಜಪ್ಪ)	Patalamma Layout (Y.Rajappa)		17500		
159	ಓಬರೆಡ್ಡಿ, ಮುನಿರೆಡ್ಡಿ, ನರಸಿಂಹ ರೆಡ್ಡಿ, ಆನಂದ್, ಬೈಯಣ್ಣ ನವರ ಮನೆ, ಸಂಪಂಗಿ ರಾಜಪ್ಪ ನವರ ಮನೆ,	Oba Reddy, Munireddy, Narasimha Reddy, Anand Byanna, Sampangirajappa's House		14500		
160	ವೈ. ಕೆ ಆಸ್ಪತ್ರೆ, ಕೆ.ಐ.ಎ.ಡಿ.ಬಿ ಕಾರ್ಖಾನೆಗಳು ಸೇರಿದಂತೆ ವಡೇರ ಮಂಚನಹಳ್ಳಿ ಗಡಿವರೆಗೆ	Y.K.Hospital, KIADB to Vadermanchanahalli Border		22000		
161	ಕೈಗಾರಿಕ ಪ್ರದೇಶ ಮುಖ್ಯರಸ್ತೆ, (ವಾಣಿಜ್ಯ)	Industrial Area Main Road, (Commercial)	32000			
	ವಾರ್ಡ್ ನಂ. 20 ಶಂಬುಲಿಂಗೇಶ್ವರ ದೇವಸ್ಥಾನ ವಾರ್ಡ್	Ward No.20 Shamublingeshwara Temple Ward				
162	ಜಿಗಣಿ ಗ್ರಾಮದ ಜಿ ವಿ ನಾಗರಾಜ್ ಮನೆಯಿಂದ ಅಂಬೇಡ್ಕರ್ ಕಾಲೋನಿ	Jigani Villlage J.V.Nagaraj House, Ambedkar Colony,		14000		
163	ಚಿಕ್ಕ ವೆಂಕಟಪ್ಪ ಮನೆ	Chikkavenkatappa House		14000		

164	ಶಂಬುಲಿಂಗೇಶ್ವರ ದೇವಸ್ಥಾನ, ಕರಗದಮ್ಮ ದೇವಸ್ಥಾನ, ಮಾದಪ್ಪನವರ ಅಂಗಡಿ	Shambulingeshwara Temple, Karagadamma Temple, Madappa Shops		14000			
165	ಎಸ್ ಎಲ್ ಎನ್ ರಸ್ತೆ ಎಡಭಾಗದ ಮನೆಗಳು, ಜಿ. ಸಿ. ಕೆ ರವರ ಮನೆ, ಜವಳಿ ಮುನಿಶಾಮಿರೆಡ್ಡಿ ರವರ ಕಾಂಪೌಂಡ್ ವರೆಗೆ	S L N Road Left Side House, J C K. House Javali Munishami Reddy Compound		16000			
166	ಜಿಗಣಿ ಮುಖ್ಯರಸ್ತೆ (ವಾಣಿಜ್ಯ)	Jigani Main Road (Commercial)	32000	32000			
	ವಾರ್ಡ್ ನಂ. 21 ಶಿವಾ ನಗರ	Ward No.21 Shiva Nagar					
167	ಜಿಗಣಿ ಗ್ರಾಮ ಸಂತೆ ಬೀದಿ, ಬೇಕರಿ ರಾಜಣ್ಣನವರ ಬಿಲ್ಡಿಂಗ್‌ನಿಂದ ಮಹದೇವಪ್ಪ ಮನೆ, ಸಾಮಿಲ್, ಶಿವನಗರದ ಅಂಗಡಿ ರಾಜಣ್ಣ ಮನೆ	Jigani Santhe Beedi, Bekary Rajanna Building to Mahadevappa House, Samil, Shivanagar, Angadi Rajanna House		19000			
168	ವೆಂಕಟೇಶ್ ಮನೆ, ತಾರಾ ಸೇಟ್ ಮನೆ, ನಾಗಾಚಾರಿ ಮನೆ, ಜಯಮ್ಮ ಮನೆ, ನಾಗೇಶ್ ಮನೆ	Venkatesh, Tara Setu House, Nagachari, Jayamma, Nagesh House		15000			
169	ಹೀರೋಹೋಂಡ್ ಶೋರೂಂ, ಅರ್ಜುನ್ ಟೆಕ್ಸ್ಟೈಲ್ ಅಂಗಡಿವರೆಗೆ	Hero Honda Show Room, Arjun Textilex Shops		19000			
170	ಜಿಗಣಿ ಮುಖ್ಯರಸ್ತೆ (ವಾಣಿಜ್ಯ)	Jigani Main Road (Commercial)	32000	32000			
	ವಾರ್ಡ್ ನಂ. 22 ಸಂತೆಬೀದಿ ವಾರ್ಡ್	Ward No. 22 Santhe Beedi Ward					
171	ಜಿಗಣಿ ಗ್ರಾಮದ ಲಾಯರ್ ಆನಂದ್ ಮನೆಯಿಂದ	Jigani Village Layar Anand House	19000				
172	ಪಟಾಲಮ್ಮ ದೇವಸ್ಥಾನ ಅರ್ಚಕರ ಮನೆ, ಅಯ್ಯಪ್ಪಸ್ವಾಮಿ ದೇವಸ್ಥಾನ, ಪಂಚಾಯಿತಿ ಕಛೇರಿ,	Patalamma Temple Archakara House, Ayyappaswamy Temple, Panchayathi Office		19000			
173	ರಾಜಪ್ಪ ಲೇಔಟ್	Rajappa Layout		14000			
174	ಸಂತೆಬೀದಿ	Santhebeedi		14000			
175	ವೆಂಕಟರಾಮಪ್ಪ ಮನೆ, ಶ್ರೀನಿವಾಸ್ ಮನೆ, ಕಿಶೋರ್ ಲೇಔಟ್, ನವೋದಯ ಟೆಕ್ನೋ ಶಾಲೆ	Venkataramapps House, Srinivas House, Kishore Layout, Navodaya Techno School		14000			
176	ಸಂತೆ ಬೀದಿ ಬೇಕರಿ ರಾಜಣ್ಣ ನವರ ಬಿಲ್ಡಿಂಗ್ ವರೆಗೆ	Santhebeedi, Bekary Rajanna Building		19000			
177	ಜಿಗಣಿ ಮುಖ್ಯರಸ್ತೆ (ವಾಣಿಜ್ಯ)	Jigani Main Road (Commercial)	32000	32000			
	ವಾರ್ಡ್ ನಂ. 23 ಜನತಾ ಕಾಲೋನಿ ವಾರ್ಡ್	Ward No.23 Janatha Clony Ward					
178	ಮಾದಾಪಟ್ಟಣ ಗಡಿಯಿಂದ ಕೆ.ಇ.ಬಿ. ಕ್ವಾರ್ಟರ್ಸ್, ಕೆ.ಎ.ಡಿ.ಬಿ ಕಾರ್ಖಾನೆಗಳು, ವಡ್ಡರಪಾಳ್ಯ ಗಡಿ	Madapatana Border, K.E.B Qtrs., KIADB Factory, Vaddarapalya Border		19000			
179	ಜನತಾ ಕಾಲೋನಿ, ಉಮೇಶ್ ಲೇಔಟ್, ಇಟಿನಾ ನಗರ, ಸಾಬುಸಾಬಿ ಮನೆವರೆಗೆ	Janatha Colony, Umesh Layout, Itina Nagar, Sabu Sabi House		14000			
180	ಕೈಗಾರಿಕ ಪ್ರದೇಶ ಮುಖ್ಯರಸ್ತೆ (ವಾಣಿಜ್ಯ)	Industrial Area Main Road, (Commercial)	32000	32000			
	ತಿರುವಾಳ್ಯ ನಗರಸಭೆ ವಾರ್ಡ್‌ಗಳು	Thirupalya CMC Wards					
181	ವಾರ್ಡ್ ನಂ.7, ಮುನೇಶ್ವರ ದೇವಸ್ಥಾನದ ವಾರ್ಡ್ ಗೌಡರ ತೋಟ ಲೇಔಟ್, ದೊಡ್ಡನರಸಪ್ಪ ರೆಡ್ಡಿ ಲೇಔಟ್, ಅಶ್ವಥನಾರಾಯಣ ರೆಡ್ಡಿ ಲೇಔಟ್, ಸರ್ವೆ ನಂ.22,23,24,25,26,27,28,29,30/1 ರಿಂದ 30/7, 31,32,33,34,35,36,37,38	Ward No. 7 Muneshwara Temple Ward - Gowdara Thota Layout, Doddanarasappa Reddy Layout, Ashwathanarayana Reddy Layout, Sy No.22,23,24,25,26,27,28,29, 30/1 to 30/7, 31,32,33,34,35,36,37,38	22000				

182	ವಾರ್ಡ್ ನಂ.8, ವೆಂಕಟೇಶ್ವರ ದೇವಸ್ಥಾನದ ವಾರ್ಡ್ ಸರ್ವೆ ನಂ.10ರ ಮನೆಗಳು, ಟಿ.ಎನ್.ಆರ್.ಲೇಔಟ್, ಮುನಿನಂಜಾರೆಡ್ಡಿ ಲೇಔಟ್, ಸರ್ವೆ ನಂ.10/1, 21,22, 20,18,17,16,	Ward No. 8, Venkateshwara Temple Ward - Houseses of Sy.No.10, T.N.R. Layout, Muninanjareddy Layout, Sy No.10/1, 21,22, 20,18,17,16.	22000			
183	ವಾರ್ಡ್ ನಂ.9, ಸರ್ಕಾರಿ ಆಸ್ಪತ್ರೆ ವಾರ್ಡ್ ಪಟೇಲರ ಲೇಔಟ್, ಚೀರ್‌ಮೆನ್ ಕೃಷ್ಣಾರೆಡ್ಡಿ ಲೇಔಟ್, ಸರ್ವೆ ನಂ.10 ರ ಮನೆಗಳು, ಸರ್ವೆ ನಂ.6,7,8,9,10/2, 19	Ward No.9 - Government Hospital Ward - Patel Layout, Chairman Krishnareddy Layout, Sy No.8, 6,7,8,9,10/2, 19	22000			
184	ವಾರ್ಡ್ ನಂ.10, ಮದ್ದೂರಮ್ಮ ದೇವಸ್ಥಾನದ ವಾರ್ಡ್ ಹರಿಜನ ಕಾಲೋನಿ, ಗೌಡರ ವತಾರ, ಕೃಷ್ಣಾರೆಡ್ಡಿ ಲೇಔಟ್, ಚಂದ್ರಾರೆಡ್ಡಿ ಲೇಔಟ್, ಸರ್ವೆನಂ.1,2,3,4,5	Ward No. 10, Madduramma Temple Ward - Harijana Colony, Gowadara Vataara, Krishnareddy Layout, Chandrareddy Layout, Sy.Nos.,1,2,3,4,5	22000			
185	ವಾರ್ಡ್ ನಂ.11, ಹಳೇ ಗ್ರಾಮ ರಾಣಾ ಸರ್ವೆ ನಂ.11,12,13,14, 15	Ward No. 11, Old Gramatana Sy No.11,12,13,14,15	22000			
186	ವಾರ್ಡ್ ನಂ.12, ಸರ್ವೆನಂ.39, 40,41,42,43	Ward No. 12, Sy No.11,39, 40,41,42,43	22000			
187	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43				150
188	ಬೈರಪ್ಪನಹಳ್ಳಿ	Byarappanahalli		7000		72
189	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24				90
190	ಬನ್ನೇರುಘಟ್ಟ	Bannerghatta		12000		130
191	ಠಜರಿಚೆಛಿಜಟಣ ಕಡಿಠರಿಜಡಿಠಾಧಿ ಚೆಛಿಜಠಣಠಟರ ಠಠ ಠಟಿಜಠಾಚೆಟ ಃಚೆಟರಚೆಟರಡಿಜ ಒಚೆಟಿ ಖಠಚೆಜ ಖಠಡಿಠಜಠಿ ಓಠ:38,39,40,41,42,43,44,45,63, 64,65, 66, 67,69,72, 74,75,76,77,80,81,82,83 84, 88, 90, 91,92,93,227,228, 225,226, 227,229,25, 53, 24, 23, 252	Adjacent Property abetting to Anekal Bangalore Main Road Survey No: 38,39,40,41,42,43,44, 45,63,64,65,66,67,69,72,74,75,76,77,80, 81, 82,83,84,88,90,91,92,93,227,228,225,226, 227,229,				210
192	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 26, 27, 28, 30, 31, 32, 33, 34, 35, 36, 37, 46, 47, 48, 49, 50, 51, 52, 54, 55, 56, 57, 58, 59, 60, 61, 62, 68, 70, 71, 78, 79,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16,17, 18, 19, 20, 21, 22, 26, 27, 28, 30, 31,32, 33, 34, 35, 36, 37, 46, 47, 48, 49, 50,51, 52, 54, 55, 56, 57, 58, 59, 60, 61, 62,68, 70, 71, 78, 79, 85, 86, 87, 89, 94, 95,96, 97, 98, 99, 100, 101, 102, 103, 104,105, 106, 107, 108, 109, 110, 111, 112,113,				134

	85, 86, 87, 89, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111,112, 113, 114, 115, 116, 117, 118, 119, 121, 122,123, 124, 125, 126, 127, 128, 135, 136, 137, 138,139, 140, 141, 142, 143, 144, 145, 146, 147, 148,149, 150, 151, 152, 153, 154, 155,156,157,158,159,160	114, 115, 116, 117, 118, 119, 121,122, 123, 124, 125, 126, 127, 128, 135,136, 137, 138, 139, 140, 141, 142, 143,144, 145, 146, 147, 148, 149, 150, 151,152, 153, 154, 155, 156, 157, 158, 159,160					
193	ಭೂತನಹಳ್ಳಿ	Bhuthanahalli		7000			90
194	ಪೇರಿಪ್ಯಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.67,89,91	Adjacent Property abetting to Peripheral Road Survey No: 67, 89, 91					110
195	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ 1, 2, 3, 4, 6, 7, 8, 9, 10, 11, 12, 13, 19, 20, 21, 22, 23, 24, 25, 26, 27, 28, 29, 30, 31, 32, 33, 35, 36, 37, 38, 39, 40, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74, 75,	Village & Road near by Sy Nos. 1, 2, 3, 4, 6, 7, 8, 9, 10, 11, 12, 13, 19, 20, 21,22, 23, 24, 25, 26, 27, 28, 29, 30, 31, 32, 33, 35, 36, 37, 38, 39, 40, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74, 75,					95
196	ಬಿಲ್ವಾರದಹಳ್ಳಿ	Bilawaradahalli	17000	16800			90
197	ಪೇರಿಪ್ಯಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.31,30,29,7,43,36,39 50,13,12,15,14,16,1,37	Adjacent Property abetting to Peripheral Road Survey Nos. .31,30,29,7,43,36,39 50,13,12,15,14,16,1,37,					120
198	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 2, 3, 4, 5, 6, 27, 26, 17, 18, 19, 20, 21, 22, 23, 24, 11, 10, 9, 32, 33, 8, 34, 35, 38, 40, 41, 42, 45, 51	Village & Road near by Sy Nos. 2, 3, 4, 5, 6, 27, 26, 17, 18, 19, 20, 21, 22, 23, 24, 11, 10, 9, 32, 33, 8, 34, 35, 38, 40, 41, 42, 45, 51					95
199	ಬಿದರಕೆರೆ	Bidarkere		5500			65
200	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16,17, 18, 19, 20, 21, 22, 23, 24, 25, 26, 27,28, 29, 30,					65
201	ಭುಜಂಗದಾಸನ ಅಮಾನಿಕೆರೆ	Bhujanganadasana Amanikere		5500			65
202	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1,2,3,4,5,6,7,8,9, 10,11,12,13,14,15,16,17.18,20, 21,22,23,24, 25,26,27,28	Village & Road near by Sy Nos. 1,2, 3,4,5,6,7,8,9,10,11,12,13,14,15,16,17.18,20, 21,22,23,24, 25,26,27,28					65
203	ಬೊಮ್ಮಂಡಹಳ್ಳಿ	Bommandanahalli	14000	13800			90
204	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1,2,3,4,5,6,7,8,9,10,11,12,13,14,15,16,17,18,19,20,2	Village & Road near by Sy Nos. 1,2,3,4,5,6,7,8,9,10,11,12,13,14,15,16,17					100

	1,22,23,24,25,26,27,28,29,30,31,32,33,34,35,36,37,38,39,40,41,42,43,44,45,46,47,48,49,50,51,52,53,54,55,56,57,58,59,60,61,62,63,64,65,66,67,68,69,70,71,72,73,74,75,76,77,78,79,80,81,82,83,84,85,86,87,88,89,90,91,92,93,94,95,96,97,98,99,100,101,102,103,104, 105, 106	,18,19,20,21,22,23,24,25,26,27,28,29,30,31,32,33,34,35,36,37,38,39,40,41,42,43,44,45,46,47,48,49,50,51,52,53,54,55,56,57,58,59,60,61,62,63,64,65,66,67,68,69,70,71,72,73,74,75,76,77,78,79,80,81,82,83,84,85,86,87,88,89,90,91,92,93,94,95,96,97,98,99, 100,101,					
205	ಡ್ಯಾಡೀಸ್ ಬಡಾವಣೆ	Dadies Layout	15000				
206	ಕೆ.ಹೆಚ್.ಬಿ	K.H.B Layout	17000				
207	ಬುಕ್ಕಸಾಗರ	Bukkasagara	15000	14800			150
208	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ 1,2,3,4,5,6,7,8,9,10,11,12,13,14,15,16,17,18,19,20,21,22,23,24,25,26,27,28,29,30,31,32,33,34,35,36,37,38,39,40,41,42,43,44,45,46,47,48,49,50,51,52,53,54,55,56,57,58,59,60,61,62,63,64,65,66,67,68,69,70,71,72,73,74,75,76,77,78,79,80,81,82,83,84,85,86,87,88,89,90,91,92,93,94,95,96,97,98,99,100,101,102, 103, 104,105,106,107,108,109,110,111,112,113,114,115,116,117,118,119,120,121,122,123,124,125,126,127,128,129,130,131,132,133,134,135,136,138,139,140,141,142,143,144,145,147,148, 149,151,152,153,154,155,156,157 ಲಿಂದೆ 196 ರವರೆಗೆ	Village & Road near by Sy Nos. 1,2,3,4,5,6,7,8,9,10,11,12,13,14,15,16,17,18,19,20,21,22,23,24,25,26,27,28,29,30,31,32,33,34,35,36,37,38,39,40,41,42,43,44,45,46,47,48,49,50,51,52,53,54,55,56,57,58,59,60,61,62,63,64,65,66,67,68,69,70,71,72,73,74,75,76,77,78,79,80,81,82,83,84,85,86,87,88,89,90,91,92,93,94,95,96,97,98,99, 100,101,102, 103, 104,105,106,107,108,109,110,111,112,113,114,115, 116,117,118,119,120,121,122,123,124,125,126,127, 128, 129, 130,131,132,133,134,135,136,138, 139,140, 141,142,143,144,145,147,148, 149,151,152, 153,154, 155,156,157 to 196				160	
209	ನಿಸರ್ಗ ಬಡಾವಣೆ	Nisarga Layout	29000				
210	ಪ್ರೈಡ್ ವಾಟಿಕಾ	Pride Vatika	23000				
211	ಸ್ಪ್ರಿಂಗ್ ಹುಡ್ ಬಡಾವಣೆ,	Spring Woods Layout	23000				
212	ನಂದನವನ ಬಡಾವಣೆ	Nandanavana Layout	23000				
213	ವಕೀಲ್ ಬಡಾವಣೆ	Vakil Layout	17000				
214	ಅಕ್ಬರ್ ಬಡಾವಣೆ	Akbar Layout	17000				
215	ಐಶ್ವರ್ಯ ಗೋಲ್ಡನ್ ನೆಸ್ಟ್ ಬಡಾವಣೆ	Aishwarya Golden Nest Layout	17000				
216	ನಿರ್ಮಲ ನಗರ	Nirmal Nagar	17000				
217	Rolling Hills Phase-1 & 2 ವಸತಿ ಬಡಾವಣೆಗೆ (ಬುಕ್ಕಸಾಗರ ಗ್ರಾಮದ ಸರ್ವೆ ನಂ , 193, 193,194,195,196/2, ಮತ್ತು ಸರ್ವೆ ನಂ	rolling hills phase-1 & 2 layout (bukkasagar village sy no 193,194,195,196/2, and sy no 187/2 , 187/3) rera No PRM/KA/RERA/1251/pR/181010/002063	17000				

	187/2 , 187/3)ರೇರಾ ಸಂಖ್ಯೆ: PRM/KA/RERA/1251/pR/181010/002063					
218	Green Meadows ವಸತಿ ಬಡಾವಣೆ (ಬುಕ್ಕನಾಗರ ರ್ಷಮದ ಸರ್ವೆ ನಂ 96, 157/1, 188)	Green Meadows layout (bukkasagar village sy no 96, 157/1, 188)	21000			
219	pride crosswinds ವಸತಿ ಬಡಾವಣೆ (ಬುಕ್ಕನಾಗರ ರ್ಷಮದ ಸರ್ವೆ ನಂ 183/1,185)	pride crosswinds layout (bukkasagar village sy no 183/1,185)	22000			
220	Pride sunrise ಅಪಾರ್ಟ್‌ಮೆಂಟ್ (ಬುಕ್ಕನಾಗರ ರ್ಷಮದ ಸರ್ವೆ ನಂ 165/1) ರೇರಾ ಸಂಖ್ಯೆ: PRM/KA/RERA/1251/308/pR/181103/002126	Pride sunrise Apartment (bukkasagar village sy no 165/1) rera No : PRM/KA/RERA/1251/308/pR/181103/002126			34000	
221	ಎಸ್. ಬಿಂಗಿಪುರ	S.Bingipura	17000	16800		130
222	ಪೇರಿಪ್ಯಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.179,195,196,197,212 213,211,210,11,12,13,14,15,16, 17,18,19,20,21,22,23,24, 25,26	Adjacent Property abetting to Peripheral Road Survey Nos. 179,195,196,197,212 213,211,210,11,12,13,14,15,16,17, 18,19,20,21,22,23,24, 25,26, beloelongs to Periparl Ring Road				150
223	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ.198,199,200,201,202,203,204,205,206,207,208,209, 232,1,2,3,4,5,6,7,8,9,10,27,28,29,30,31,32,33, 34, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 159, 160, 161, 162, 163, 164, 165, 166, 167, 169, 170, 171, 172, 173, 174, 175, 176, 177, 178, 180, 181, 182, 183, 184, 185, 186, 187, 188, 189, 190, 191, 213, 214, 215, 216, 217, 218, 219, 220, 221, 222, 223, 224, 225, 227, 228, 229, 230, 250, 251, 252, 253, 254, 255, 256, 231, 234, 235, 236, 237, 238, 239, 240, 241, 242, 243, 244, 245, 267, 248	Village & Road near by Sy Nos. .198,199,200,201,202,203,204,205,206,207,208,209,232,1,2,3,4,5,6,7,8,9,10,27,28,29,30,31,32,33, 34, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 159, 160, 161, 162, 163, 164, 165, 166, 167, 169, 170, 171, 172, 173, 174, 175, 176, 177, 178, 180, 181, 182, 183, 184, 185, 186, 187, 188, 189, 190, 191, 213, 214, 215, 216, 217,				148

		218, 219, 220, 221, 222, 223, 224, 225, 227, 228, 229, 230, 250, 251, 252, 253, 254, 255, 256, 231, 234, 235, 236, 237, 238, 239, 240, 241, 242, 243, 244, 245, 267, 248					
224	ಬೇಲೆಹಳ್ಳಿ	Begihalli		8500			98
225	ಆನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ 8,9,10,11,12,13,15,16,17,18,19,21,22,23,24,25, 26,27,28,32,33,34, 35, 36,37	Adjacent Property abetting to Anekal Bangalore Main Road Survey Nos. 8,9,10,11,12,13,15,16,17,18,19,21,22,23, 24,25,26,27,28,32,33,34, 35, 36,37					180
226	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1, 2, 3, 4, 5, 6, 7, 14, 29, 30, 31, 34, 35, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98	Village & Road near by Sy Nos. 1, 2, 3, 4, 5, 6, 7, 14, 29, 30, 31, 34, 35, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98					100
227	ಬಂಗೀಪುರ ಜೋಡಿ	Bangipura Jodi	9500	9300			95
228	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ಲಿಂದ 26	Village & Road near by Sy Nos. 1 to 26					100
229	ವಿವೇಕ ಅಶ್ರಮ ಲೇಔಟ್	Viveka Ashrama Layout	10500				
230	ದ್ಯಾವಸಂದ್ರ	Dyavasandra	9500	9200			98
231	ಸಾಯಿ ಪ್ರಶಾಂತಿ ಹೋಮ್ಸ್ - ಫೇಸ್-2, ಸರ್ವೆ ನಂ.64/2,68/1,68/2,66/2,72/2	Sai Prashanthi Homes - Phase-2, Sy. Nos.64/2,68/1,68/2,66/2,72/2	15000				
232	ಅಕ್ಷಯ ಕ್ವಿಟ್ ಲ್ಯಾಂಡ್ ಲೇಔಟ್ ಸರ್ವೆ ನಂ.50/1, 50/2, 50/3, 51, 52/1, 52/2, 52/3, 52/4, 53	Akshya quiet Land Layout Dyavasandra village Sy No. 50/1, 50/2, 50/3, 51, 52/1, 52/2, 52/3, 52/4, 53	18000				
233	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1, 2, 3, 4, 5,8, 7, 8, 10, 11, 12, 13, 14, 15, 16, 17, 18, 19,20, 21, 22, 23, 24, 25, 26, 27, 28, 29, 30, 31,32, 33, 34, 35, 36, 37, 38, 39, 40, 41, 42, 43,44, 45, 46, 47, 48, 49, 50, 51, 52, 53, 54, 55,56, 57, 58, 59, 60, 61, 62, 63, 64, 65, 66, 68, 69,70, 71, 72, 73, 74	Village & Road near by Sy Nos. 1, 2, 3, 4, 5, 6, 7, 8, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74					98
234	ಗೊಲ್ಲಹಳ್ಳಿ	Gollahalli	9000	8800			125

235	ಬನ್ನೇರುಘಟ್ಟ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ಸಂ.10,11,16, 17, 18, 19, 20,25,26,27,22,32,33	Adjacent Property abetting to Bannerughatta to Bangalore Main Road Survey Nos. 10,11,16, 17, 18, 19,20,25,26,27,22,32,33					150
236	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ಸಂ. 1, 2, 3, 4, 5, 6, 7, 8, 9, 12, 13, 14, 15, 17, 18, 19, 23, 24, 28, 29, 30, 31, 34, 35, 36, 37, 38, 39, 40, 41, 42, 43, 44	Village & Road near by Sy Nos. 1, 2, 3, 4, 5, 6, 7, 8, 9, 12, 13, 14, 15, 17, 18, 19, 23, 24, 28, 29, 30, 31, 34, 35, 36, 37, 38, 39, 40, 41, 42, 43, 44					130
237	ಕಂಟ್ರಿ ವಿಲ್ಲಾ	Countri Villa	11000	10800			
238	ಗಿಡ್ಡೇನಹಳ್ಳಿ	Giddenahalli	11000	10800			95
239	ಆನೇಕಲ್ ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ಸಂ. 1,3,4,5,6,7,8,9,10,11,12,13,14,15,16,17,18,19,20,21,22,23,24,25,26,27,28,29,30,31,32,33,34,35,36,37,38,39,40,41,42,43,44,45,46,47,48,	Village & Road near by Sy Nos. 1,3,4,5,6,7,8,9,10,11,12,13,14,15,16,17,18,19,20,21,22,23,24,25,26,27,28,29,30,31,32,33,34,35,36,37,38,39,40,41,42,43,44,45,46,47,48,					100
240	ಮಹಾವೀರ್ ಪಲಾಟಿಯಂ ಬಡಾವಣೆ ಭಾಗ - 1 (ಗಿಡ್ಡೇನಹಳ್ಳಿ ಗ್ರಾಮದ ಸರ್ವೆ ಸಂ. 9, 10, 11, 12, 13/1, 14/1, 14/2, 14/3, 15, 16, 24/1, 24/3, 25/1, 25/2, 26/1, 26/2, 27/1, 27/2, 27/3, 28/2, 28/3, 29, 30, 31, 33/1, 33/2, 34, 35, 37, 38/1, 38/2, 39/2.40/1.40/2.40/3.40/4.42)	Mahaveer Palatium Layout Part - I(Giddenahalli Village Sy.No.9,10,11,12,13/1,14/1,14/2,14/3,15,16,24/1,24/3,25/1,25/2,26/1,26/2,27/1,27/2,27/3,28/2, 28/3,29,30,31,33/1,33/2,34,35,37,38/1,38/2,39/2.40/1. 40/2.40/3. 40/4.42	18000				
241	ಹರಪನಹಳ್ಳಿ	Harapanahalli	21000	20800			120
242	ಆನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ಸಂ. 1,2,3,4,5,6,7,8,49,50,60,61,70,71,80,81,82,83,84,85,86,89,90,91,92,93,118,119,130,131,132,128,129,121, 145	Adjacent Property abetting to Anekal Bangalore Main Road, Survey Nos. 1,2,3,4,5,6,7,8,49,50,60,61,70,71,80,81,82,83,84,85,86,89,90,91,92,93,118,119,130,131,132,128,129,121, 12, 145					180
243	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ 9,10,11,12,13,14,15,16,17,18,19,20,21,22,23,24,25,26,27,28,29,30,31,32,33,34,35,36,37,38,39,40,41,42,43,44,45,46,47,48,51,52,53,54,55,56,57,58,59,62,63,64,65,66,67,68,69,72,73,74,5,76,77,78,79,94,95,96,97,98,99,100,101,102,103,104,105,106,107,108,109,110,111,112,113,114,115,116,117,120,121,122,123,124,125,126,133,134,135,136,137,138,139,140,141,142,143,144,146,147,148,149,150,151,152,153,154	Village & Road near by Sy Nos. 9,10,11,12,13,14,15,16,17,18,19,20,21,22,23,24,25,26,27,28,29,30,31,32,33,34,35,36,37,38,39,40,41,42,43,44,45,46,47,48,51,52,53,54,55,56,57,58,59,62,63,64,65,66,67,68,69,72,73,74,5,76,77,78,79,94,95,96,97,98,99,100,101,102,103,104,105,106,107,108,109,110,110,111,112,113, 14,115,116,117,120,121,122,123,124,125,126,133,134,135,136,1					125

		37,138,139,140,141, 142,143,144,146,147,148,149,150,151,1 52,153,154				
244	ನಿಸರ್ಗ ಬಡಾವಣೆ	Nisarga Layout	38000			
245	ಕ್ಲಾಸಿಕ್ ಚಂಪಕಧಾಮ ಬಡಾವಣೆ	Classic Champakadama Layout	26000			
246	ಕ್ಲಾಸಿಕ್ ಎಲ್ಮೂಡ್ ಬಡಾವಣೆ	Claiassic Elmood	30000			
247	ಐಶ್ವರ್ಯ ಗೋಲ್ಡನ್ ನೆಸ್ಟ್ ಬಡಾವಣೆ	Aishwarya Golden Nest Layout	23000			
248	ನಾಯಕ್ ಶಾಂತೇರಿ ನೆಸ್ಟ್ ಬಡಾವಣೆ	Nayak Shantheri Nest Layout	23000			
249	ಅಮೃತ್ ರೆಸಿಡೆನ್ಸಿ ಬಡಾವಣೆ	Amruth Residency Layout	23000			
250	ಜಿ. ಆರ್. ಗಾರ್ಡನ್ ಬಡಾವಣೆ	J.R.Garden	23000			
251	ಕೆನರಾ ರೆಸಿಡೆನ್ಸಿ ಬಡಾವಣೆ	Canara Residency Layout	23000			
252	ಹುಲ್ಲಾಕಸವನಹಳ್ಳಿ	Hullakasavanahalli		7000		90
253	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ. 15,16,17,18,19,20,21,2,23,24,25,26,27,28,29,3,31,32,33,34,35,36,3 7,38,39,40,41,42, 43,44,45,46,47,48,49,50,51,52, 53,54,55,56,57, 58, 59, 60,61, 62, 63,64, 65, 66, 67,	Village & Road near by Sy Nos. 15,16,17,18,19,20,21,2,23,24,25,26,27,2 8,29,3,31,32,33,34,35,36,37,38,39,40,41, 42, 43,44,45,46,47,48,49,50,51,52, 53,54,55,56,57, 58, 59, 60,61, 62, 63,64, 65, 66, 67,				95
254	ಹುಲಿಮಂಗಲ	Hulimangala		14000		150
255	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ. 1,4,5,6,7,8,9,10,11,12,13,14,15,16,17,18,19,20,21,22,23,24,25,26,27 ,28,29,30,31,32,33,34,35,36,37,38,39,40,41,42,43,44,45,46,47,5 0,51,52,53,54,55,56,57,58,59,60,61,62,63,64,65,83,84,85,86,87,8 8,89,90,91,92,93,94,95,96,97,98,99,100,101,102,103,104,105,106, 107,108,109,110,111,112,113,114,115,116,117,118,119,120,121,122,123, 124,125,126,127,128,129,130,131,132,133,134,135,136,137,138,139,1 40,141,142,143,144,145,146,147,148,149,150,151,160, 161,162,165,166, 167,168,169, 170,171, 172, 173, 174, 175, 176, 177, 178, 179, 180, 181, 182, 183, 184, 185, 186, 187, 188, 189, 190, 191, 192, 193, 194, 195, 196, 197, 198, 199, 200, 201, 202, 204, 205, 206, 207, 208, 209,210,211,212,213,214,215,233,224,222,221,255,253,254,288,2 87,286,285,284,283,302,303,289,290,291,292, 293	Village & Road near by Sy Nos. 1,4,5,6,7,8,9,10,11,12,13,14,15,16,17,18,19,20, 21,22,23,24,25,26,27,28,29,30,31,32,33,34,35,3 6,37,38,39,40,41,42,43,44,45,46,47,50,51,52,53 ,54,55,56,57,58,59,60,61,62,63,64,65,83,84,85, 86,87,88,89,90,91,92,93,94,95,96,97,98,99,100, 101,102,103,104,105,106,107,108,109,110,111, 112,113,114,115,116,117,118,119,120,121,122, 123,124,125,126,127,128,129,130,131,132,133, 134,135,136,137,138,139,140,141,142,143,144, 145,146,147,148,149,150,151,160, 161,162,165,166, 167,168,169, 170,171, 172, 173, 174, 175, 176, 177, 178, 179, 180, 181, 182, 183, 184, 185, 186, 187, 188, 189, 190, 191, 192, 193, 194, 195, 196, 197, 198, 199, 200, 201, 202, 204, 205, 206, 207, 208, 209,210,211,212,213,214,215,233,224,222,221,				160

		255,253,254,288,287,286,285,284,283,302,303, 289,290,291,292, 293					
256	ಸೈಂಟ್ ವಿಜ್ಞೆ (ಪಟೇಜ್ ಗ್ರೂಪ್) ಅಪಾರ್ಟ್‌ಮೆಂಟ್,	Somodo Elle (Patel Groups) Apartments				59500	
257	ಕ್ರಿಟನ್ ಆಸ್ಟ್ ಅಪಾರ್ಟ್‌ಮೆಂಟ್	Kritan Asta Apartment				32500	
258	ನಿಯೋ ಟೌನ್ ಅಪಾರ್ಟ್‌ಮೆಂಟ್	Neotown Apartment				59500	
259	ಪೆಲಿಫೆರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.298,256,296,297,294,159,158,157,156,163,164,299,300, 301	Adjacent Property abetting to Peripheral Road Survey Nos. 298,256,296,297,294,159,158,157,156,1 63,164,299,300,301					185
260	VRR Golden Enclave ವಸತಿ ವಿಲ್ಲಾ ಯೋಜನೆ ಆನೇಕಲ್ ತಾಲ್ಲೂಕ್, ಜಿಗಣಿ ಹೋಬಳಿ,ಹುಳಿಮಂಗಲ ಗ್ರಾಮದ ಸ.ನಂ 355(ಹಳೆ ಸ.ನಂ.155/14)	VRR Golden Enclave Residentail Villa Project Anekal Taluk , Jigani Hobli, Hulimangala Village Sy No . 355 (Old sy No. 155/14)				37000	
261	ಹೊಸಹಳ್ಳಿ	Hosahalli	17000	16800			100
262	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ. 1,2,3,4,5,6,7,8,9,10,11,12,13,14,15,16,17,18, 19,20,21,22, 23,24,25,26,27, 28,29,30,31,32,33,34,35,36,37, 38,39,40,41,42,43,44,45,47,48,49,50,51,52,53,54	Village & Road near by Sy Nos. 1,2,3,4,5,6,7,8,9,10,11,12,13,14,15,16,17 ,18, 19,20,21,22, 23,24,25,26,27, 28,29,30,31,32,33,34,35,36,37, 38,39,40,41,42,43,44,45,47,48,49,50,51, 52,53,54					105
263	ಓಂಕಾರ ನಗರ ಬಡಾವಣೆ	Omkar Nagar Layout	20000				
264	ಮಾಲ್ಗುಡಿ ಬಡಾವಣೆ	Malgudi Homes Layout	20000				
265	ಐಡಿಯಲ್ ಹೋಮ್ಸ್ ಬಡಾವಣೆ	Ideal Homes Layout	19000				
266	ಹೆನ್ನಾಗರ	Hennagara	12000	11800			100
267	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1,2,3,4,5,6,7,8,9,10,11,12,13,14,15,16,17,18,19,20,21,22,23,24,25,2 6,27,28,29,30,31,32,33,34,35,36,37,38,39,40,41,42,43,44,45,46, 47,48,49,50,51,52,53,54,55,56,57,58,59,60,61,62,63,64,65,66,67 ,68,69, 71, 72, 73, 74, 75, 76, 77, 78, 79, 80, 81, 82, 83, 84	Village & Road near by Sy Nos. 1,2,3,4,5,6,7,8,9,10,11,12,13,14,15,16,17 ,18,19,20,21,22,23,24,25,26,27,28,29,30, 31,32,33,34,35,36,37,38,39,40,41,42,43, 44,45,46,47,48,49,50,51,52,53,54,55,56, 57,58,59,60,61,62,63,64,65,66,67,68,69, 71, 72, 73, 74, 75, 76, 77, 78, 79, 80, 81, 82, 83, 84					120
268	ಹೆನ್ನಾಗರ ಅಮಾನಿಕೆರೆ	Hennagara Amanikere	12000	11800			105
269	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1,2,3,4,5,6,7,8,9,10,11,12,13,14,15,16,17,18,19,20,21,22,23,24,25,2 6,27,28,29,30,31,32,33,34,35,36,37,38,39,40,41,42,43,44,45,46, 47,48,49,50,51,52,53,54,55,56,57,58,59,60,61,62,63,64,65,66,67	Village & Road near by Sy Nos. 1,2,3,4,5,6,7,8,9,10,11,12,13,14,15,16,17 ,18,19,20,21,22,23,24,25,26,27,28,29,30, 31,32,33,34,35,36,37,38,39,40,41,42,43,					120

	,68,69, 70, 71, 72, 73, 74, 75, 76, 77, 78, 79, 80, 81, 82,83,84,85,86,87,88,89,90,91,92,93,94,95,96,97,98,99, 100,101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 121, 122, 123, 124, 125, 126,	44,45,46,47,48,49,50,51,52,53,54,55,56, 57,58,59,60,61,62,63,64,65,66,67,68,69, 70, 71, 72, 73, 74, 75, 76, 77, 78, 79, 80, 81,82,83,84,85,86,87,88,89,90,91,92,93,94, 95,96,97,98,99, 100,101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 121, 122, 123, 124, 125, 126,				
270	ಓಂಕಾರ ನಗರ ಬಡಾವಣೆ	Omkar Nagar Layout	16000			
271	ಮಾಲ್ಗುಡಿ ಬಡಾವಣೆ	Malgudi Homes Layout	19000			
272	ದ್ವಾರಕಮಯಿ ಬಡಾವಣೆ	Dwarakamayi Layout	16000			
273	ಹಾರಗಡ್ಡೆ	Haragadde	16000	15800		130
274	ಆನೇಕಲ್ ಬೆಂಗಳೂರು ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ. 251,254,255,270,272, 273,265,264,266,269,298,256,257,224,225,22 3,222,221,220,245,246,90,91,92,93,103,104,1 05,106,107,108,109,110,111,112,113,114,115,1 16,117,118,119,170,217,218,219,182,186,179, 177	Adjacent Property abetting to Anekal Bangalore Main Road Survey Nos. .251,254,255,270,272, 273,265,264,266,269,298,256,257,224,2 25,223,222,221,220,245,246,90,91,92,93 ,103,104,105,106,107,108,109,110,111, ,218,219,182,186,179,177				180
275	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ.253,278,276,259,268,267,228,230,231,224,15,249,89,90 ,95,96,102,121,200,213,214,216,191,187,183,178,175	Village & Road near by Sy Nos. 253,278,276,259,268,267,228,230,231,2 24,15,249,89,90,95,96,102,121,200,213, 214,216,191,187,183.178,175				140
276	ನಿಗಮ ಬಡಾವಣೆ, ಮೈಲ್ ಸ್ಟೋನ್ ಬಡಾವಣೆ	Nigama Layout, Mile Stone Layout	16500			
277	ಟೆರಿಕಾನ್ ಬಡಾವಣೆ	Terricon Layout	16500			
278	ಕ್ಯಾಸ್ಟಲ್ ವುಡ್ಸ್ ಬಡಾವಣೆ	Castel Woods Layout	16500			
279	ಗಣೇಶ್ ಎನ್‌ಕ್ಲೇವ್, ಪುಲ್ ಸೆ ಸಿಟಿ	Ganesh Enclave, Pull Se City	16500			
280	ಅನುಗ್ರಹ ಗ್ರೀನ್ ವಿಲ್ಲಾ	Anugrahara Green Villa			32000	
281	ಕೆ ಎನ್ ಎನ್ ಅನಗರ ಲೇಔಟ್ (ಹಾರಗಡ್ಡೆ ರ್ವಮ ಸರ್ವೆ ನಂ. 22/1, 22/3, 22/4, 23/1, 23/2, 23/3, 23/4, 23/4, 23/5, 10)	KNS Anagha Layout (Haragadde Village Sy No 22/1, 22/3, 22/4, 23/1, 23/2, 23/3, 23/4, 23/4, 23/5, 10)	22000			
282	ಅಕ್ಷಯ ಕ್ವಿಟ್ ಲೇಔಟ್ ರಾಷ್ಟ್ರೀಯ ಹೆದ್ದಾರಿ 80 ಅಡಿ ರಸ್ತೆ ಸರ್ವೆ ನಂ. 106/2(ಪಿ), 107/1(ಪಿ), 107/2(ಪಿ), 108/1, 108/2, 109(ಪಿ) 122(ಪಿ)	Akshya quiet Land Layout attached to National Highway (80 mtrs Wide) Road,Haragadde village Sy No.106/2(p), 107/1A(P), 107/2(P),	19000			

		108/1, 108/2, 109(P) 122(P)				
283	ಅಶ್ರಿತ ಲೇಔಟ್ ಹಾರಗದ್ದೆ ಸರ್ವೆ ನಂ.252/2, 284,	Aashrita Layout, Haragadde village, Sy No. 252/2, 284,	19000			
284	ಹಳಿಸಂಪಿಗೆಹಳ್ಳಿ	Halesampigehalli		7000		90
285	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ.1,2,3,4,5,6,7,8,9,10,11,12,13,16,17,19,20, 22,23,24,25,27,28,29,30,31,32,33, 35	Village & Road near by Sy Nos. 1,2,3,4,5,6,7,8,9,10,11,12,13,16,17,19,20 ,22,23,24,25,27,28,29,30,31,32,33, 35				100
286	ಹುಲ್ಲಹಳ್ಳಿ	Hullahalli		12500		150
287	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ.180, 181,182,183,184,185,186,187,188,189,179,194,193,195,197,178,173, 7,176,174,175,173,168,77,166,170,171,172,155,157,165,202,20 3,223,224,162, 163,160,158,159,143,144,1 45,146,147,148,149,150,151,152,154,222,226,3 0, 22,228,30,26,29, 24,25,20,18,19,15,14,16,12,13,1,2,3,4,5,6,7,8,9,10,11,99,208,21 2,213,214,215,216,217,218,219,36,37,38,39,41,43,44,45,49	Village & Road near by Sy Nos. 180, 181,182,183,184,185,186,187,188,189, 179,194,193,195,197,178,177,176,174, 175,173,168,77,166,170,171,172,155,157,165,2 02,203,223,224,162,163,160,158,159,143,144,1 45,146,147,148,149,150,151,152,154,222,226,3 0, 26,29,24,25,20,18,19,15,14,16,12,13,1,2,3,4,5,6 ,7,8,9,10,11,99,208,212,213,214,215,216,217,2 18,219,36,37,38,39,41,43,44,45,49				160
288	ಪೆಲಿಫೆರಲ್ ರಸ್ತೆಗೆ ಹೊಂದಿರುವ ಸರ್ವೆ ನಂ. 191,192,196,197,190,200,201,206,205,204, 207,209,210,211,220,221,33,34,31,32,35,2 3,22,20,40,46,17,47,48,50,51,52,53	Adjacent Property abetting to Peripheral Road Survey Nos.191,192,196,197,190,200,201,206,2 05,204,207,209,210,211,220,221,33,34,3 1,32,35,23,22,20,40,46,17,47,48,50,51,52,53				150
289	ಹಿನ್ನಕ್ಕಿ	Hinnakki	14000	13800		130
290	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ.1,2,3,4,5,6,7,8,9,10,11,12,13,14,15,16,17,18,19,20,21,22,23, 24,25,2627,28,29,30,31,32,33,34,35,36,37,38,39,40,41,42,43,44, 45,46,47,48,49,50,51,52,53,54,55,56,57,58,59,60,61,62,63,64,65 ,66,67,68,69,70,71,72,73,74,75,76,77,78,79,80,81,82,83,84,85,86 ,87,88,89,90,91,92,93,94,95,96,97,98,99,100,101,102,103,104,105 ,106,107,108,109,110,111,112,113,114,115,116,117,118,119,120,121,122 ,123,124,125,126,127,127,128,129,130,131,132,133,134,135,136,137, 138,139,140,141,142,143,144,145,146,147,148,149,150,151,152,153, 154,155,156,157 ರಿಂದ 196	Village & Road near by Sy Nos. 1,2,3,4,5,6,7,8,9,10,11,12,13,14,15,16,17,18,19 ,20,21,22,23,24,25,2627,28,29,30,31,32,33,34,3 5,36,37,38,39,40,41,42,43,44,45,46,47,48,49,50 ,51,52,53,54,55,56,57,58,59,60,61,62,63,64,65, 66,67,68,69,70,71,72,73,74,75,76,77,78,79,80,8 1,82,83,84,85,86,87,88,89,90,91,92,93,94,95,96 ,97,98,99,100,101,102,103,104,105,106,107,10 8,109,110,111,112,113,114,115,116,117,118,11 9,120,121,122,123,124,125,126,127,127,128,12 9,130,131,132,133,134,135,136,137,138,139,14				135

		0,141,142,143,144,145,146,147,148,149,150,151,152,153,154,155,156,157 to 196				
291	ಕೆ.ಹೆಚ್.ಬಿ ಬಡಾವಣೆ (ಸೂರ್ಯ ಸಿಟಿ ಫೇಸ್ 2)	K.H.B Layout (Surya City Phase II)	20000			
292	ಕಲ್ಕೆರೆ	Kalkere		11000		140
293	ಆನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ಸಂ.25,26,27, 34, 32,33, 35,36,37, 41,	Adjacent Property abetting to Anekal Bangalore Main Road, 25,26,27, 34,32,33, 35,36,37, 41				170
294	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆಸಂ. 1,2, 3, 4,5,6,7,8,9,10, 11,12,13,14,15,16,17,18,19,20, 21,22,23,24, 28,29,30, 31,32,33,34,35,36,37,38,39,40, 42,	Village & Road near by Sy Nos. 1,2, 3, 4,5,6,7,8,9,10, 11,12,13,14,15,16, 17,18,19,20,21,22,23,24, 28,29, 30,31,32,33,34,35,36,37,38,39,40,42,				160
295	ಕನ್ನಾಯಕನ ಅಗ್ರಹಾರ	Kannayakana Agrahara		15000		140
296	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆಸಂ. 1,2, 3, 4,5,6,7,8,9,10, 11,12,13,14,15,16,17,18,19,20,21,22,23,24,25,26, 27,28,29,30,31,32,33,34,35, 36,37,38,39,40, 41,42, 43,44,45, 46, 47, 48, 49, 50,51,52,53,54,55,56,57, 58,59,60, 61,62,63,64,65,66, 67, 68,	Village & Road near by Sy Nos. 1,2, 3, 4,5,6,7,8,9,10, 11,12,13,14,15,16,17,18,19,20,21,22,23, 24,25,26, 27,28,29,30,31,32,33,34,35, 36,37,38,39,40, 41,42, 43,44,45, 46, 47, 48, 49, 50,51,52,53,54,55,56,57, 58,59,60, 61,62,63,64,65,66, 67, 68,				150
297	ಕೊಪ್ಪ	Koppa	18000	17800		130
298	ಐಶ್ವರ್ಯ ಗೋಲ್ಡನ್ ನೆಸ್ಟ್ ಬಡಾವಣೆ	Aishwarya Golden Nest Layout	18000			
299	ಗ್ರೀನ್ ಮೆಡೋವ್ಸ್ ಬಡಾವಣೆ	Green Meadows layout	18000			
300	ಸೂರ್ಯ ಐ ಸ್ಟ್ರೆಂಡರ್ ಬಡಾವಣೆ	Surya Splender Layout	18000			
301	ನಿರ್ಮಾಣ ಬಡಾವಣೆ	Nirman	18000			
302	ಆನೇಕಲ್ ಬೆಂಗಳೂರು ಮುಖ್ಯ ರಸ್ತೆ ಮತ್ತು ಬೆಂಗಳೂರು ಮುಖ್ಯ ರಸ್ತೆ ಹೊಂದಿರುವ ಸರ್ವೆ ಸಂ.110,210, 111,207,65, 68, 78, 83, 69, 168, 161, 195, 194, 132, 131, 109, 108, 125, 126, 209, 91, 90, 88, 86, 82, 83, 199, 197	Adjacent Property abetting to Anekal Bangalore Main Road, 110,210, 111,207,65, 68, 78, 83, 69, 168, 161, 195, 194, 132, 131, 109, 108, 125, 126, 209, 91, 90, 88, 86, 82, 83, 199, 197				200
303	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆಸಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 32, 33, 34, 35, 39, 40, 44, 45, 46, 47, 48, 49, 52, 53, 54, 56, 57, 58, 59, 60, 61, 62, 63, 64, 65, 66, 67, 68, 69, 105,106,107,108,109,110, 103,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 32, 33, 34, 35, 39, 40, 44, 45, 46, 47, 48, 49, 52, 53, 54, 56, 57, 58, 59, 60, 61, 62, 63, 64, 65, 66, 67, 68, 69,				140

	104, 91, 132, 133, 135, 139, 142, 143, 144, 151, 152, 153, 154, 136, 134, 155, 156, 157, 158, 159, 150, 149, 146, 148, 159, 160, 161, 162, 163, 164, 179, 180, 178, 181, 183, 177, 166, 167, 168, 171, 172, 170, 169, 175, 182, 184, 185, 173, 174, 172, 170, 169, 166, 186, 187, 188, 190, 189, 192, 191, 200, 193, 201, 202, 194, 198, 196, 197, 199, 203, 102, 101, 97, 98, 100, 209, 99, 95, 94, 92, 93, 90, 89, 88, 87, 84, 85, 86, 113,114,115,116,117,118,119,120, 121,123,124,125,126,127,128,129,130, 131, 209,	105,106,107,108,109,110, 103, 104, 91, 132, 133, 135, 139, 142, 143, 144, 151, 152, 153, 154, 136, 134, 155, 156, 157, 158, 159, 150, 149, 146, 148, 159, 160, 161, 162, 163, 164, 179, 180, 178, 181, 183, 177, 166, 167, 168, 171, 172, 170, 169, 175, 182, 184, 185, 173, 174, 172, 170, 169, 166, 186, 187, 188, 190, 189, 192, 191, 200, 193, 201, 202, 194, 198, 196, 197, 199, 203, 102, 101, 97, 98, 100, 209, 99, 95, 94, 92, 93, 90, 89, 88, 87, 84, 85, 86, 113,114,115,116,117,118,119,120, 121,123,124,125,126,127,128,129,130, 131, 209,				
304	ಕಾಚನಾಯಕನ ಹಳ್ಳಿ	Kachanayakanahalli	22000	21800		160
305	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 14, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 14, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134				180
306	ಗ್ರಾಂಡ್ ಐ ಕಾನ್ ಬಡಾವಣೆ	Grand Icon layout	18000			
307	ವೆಸೆಕ್ಸ್ ಬಡಾವಣೆ	Wessex Layout	18000			
308	ಕೊನಾಸಂದ್ರ	Konasandra	12000	11800		100
309	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38,				100

	54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83,	39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83,					
310	ಎಸ್2 ಹೋಮ್ಸ್ ಬಟ್ಟರ್‌ಫ್ಲೈ ಗಾರ್ಡನ್ಸ್	S-2 Homes Butter Flay Garden	16000				
311	ಆಕ್ರುತಿ ಗ್ರೀನ್ ವುಡ್ಸ್ ಬಡಾವಣೆ	Akruthi Green Woods Layout	16000				
312	ICONEST-3 ವಸತಿ ಅಪಾರ್ಟ್ ಮೆಂಟ್ ಆನೇಕಲ್ ತಾಲ್ಲೂಕ್ ಜಿಗಣಿ ಹೋಬಳಿ ಕಾಚನಾಯಕನಹಳ್ಳಿ ಗ್ರಾಮದ ಸ.ನಂ.96/1,96/2,96/3, & 96/4, ರಲ್ಲಿ ಅನುಮೋದನೆಯಾಗಿರುವ ವಸತಿ ಏಕನಿವೇಶನ ಮತ್ತು 80,81,88/2,88/3, ಹಾಗೂ ಇತರ ಸರ್ವೆ ನಂಬರ್ ಗಳಲ್ಲಿ ಅನುಮೋದನೆಯಾಗಿರುವ ವಸತಿ ವಿನ್ಯಾಸದಲ್ಲಿನ ನಿವೇಶನ ಸಂಖ್ಯೆ: 270 ಮತ್ತು 283 ಇ-ಖಾತಾ ನಂ.150200103200820793	ICONEST-3 Residentail Apartment Approved Residentail Single Site in Sy No .96/1, 96/2, 96/3, & 96/4 & Sy No. 80,81, 88/2, 88/3 and Others, In Site No.270 & 283 E-Khata No.150200103200820793 Anekal Taluk, Jigai Hobli, Kachanayakana halli Village				42500	
313	ಕಾಡುಜಕ್ಕನ ಹಳ್ಳಿ	Kadujakkanahalli	12000	11800			98
314	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 84, 85, 86, 87, 88, 89, 94, 95, 96, 97, 98, 99, 100, 101, 104, 105, 106, 107, 108, 115, 163	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 84, 85, 86, 87, 88, 89, 94, 95, 96, 97, 98, 99, 100, 101, 104, 105, 106, 107, 108, 115, 163					98
315	ಆಕ್ರ ಬಡಾವಣೆ	Akra Layout	12000				
316	ಕಲ್ಲುಬಾಳು	Kallubalu	14000	13800			120
317	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100	Village & Road near by Sy Nos.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81,					140

		82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100					
318	ವಾಸವಿ ಶೆಲ್ಟರ್ಸ್ ಬಡಾವನೆ	Vasavi Shelters Layout	22000				
319	ಓಂ ಸಾಯಿ ಬಡಾವನೆ	Om Sai Nagar Layout	15000				
320	ನಂದನವನ ಬಡಾವನೆ	Nandanavana Layout	22000				
321	Anugraha Residentail Villa Plots ಬಡಾವನೆ ಆನೇಕಲ್ ತಾಲ್ಲೂಕ್ ಜಿಗಣಿ ಹೋಬಳಿ , ಕಲ್ಲುಬಾಳು ಗ್ರಾಮದ ಸ.ನಂ.155 ಮತ್ತು 116	Anugraha Residential Villa Plots Layout Anekal Taluk , Jigani Hobli, Kallubalu Village Sy No . 155 & 116	16000				
322	ಲಕ್ಷ್ಮೀಪುರ	Lakshmipura		9000			110
323	ಆನೇಕಲ್ ಬೆಂಗಳೂರು ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.	Adjacent Property abetting to Anekal Bangalore Main Road, Survey Nos.					
324	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109				125	
325	ಪೆರಿಫೆರಲ್ ರಸ್ತೆ ಸರ್ವೆ ನಂ. 93,94,95	Adjacent Property abetting to Peripheral Road Survey Nos. 93,94,95					140
326	ಮಂಟಪ	Mantapa		9000			110
327	ಆನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ. 32,33,34,35,36,37,38,39,40,41,42,43,44,45,49,50,51,52,53,54,55,56,57,58,59,60,62,128,129,	Adjacent Property abetting to Anekal Bangalore Main Road Survey No: 32,33,34,35,36,37,38,39,40,41,42,43,44, 45,49,50,51,52,53,54,55,56,57,58,59,60,					160

	65,66,67,72,73,74,75,180,104,183, 184,186,185,189,225,226	62,128,129,65,66,67,72,73,74,75,180,10 4,183, 184,186,185,189,225,226					
328	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 42, 43, 46, 47, 48, 62, 63, 64, 68, 69, 70, 71, 76, 77, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104,105,106,107,108,109,110, 111, 112, 113,114,115,116,117,118,119,120, 121,123,124,125,126,127,130,131,132,133,134,135,136,137,138,13 9,14,141,142,143,144,145,147,148,149,151,152,153,154,155,156,15 7ಲಿಂದ 266 121,123,124,125,126,127,130,131,132,133,134,135,136, 137,138,139,14,141,142,143,144,145,147,148,149,151,1 52,153,154,155,156,157ಲಿಂದ 266	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 42, 43, 46, 47, 48, 62, 63, 64, 68, 69, 70, 71, 76, 77, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104,105,106,107,108,109,110, 111, 112, 113,114,115,116,117,118,119,120, 121,123,124,125,126,127,130,131,132,1 33,134,135,136,137,138,139,14,141,142, 143,144,145,147,148,149,151,152,153,1 54,155,156,157 to 266					130
329	ಮಹಂತಲಿಂಗಾಪುರ	Mahanthaligapura	14000	13800			105
330	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93,	Village & Road near by Sy Nos. .1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93,					105
331	ಉಮಾಶಂಕರ್ ಎನ್ಕ್ಲೇವ್	Umashankar Enclave	16500				
332	ಸಾಯಿ ರಮಣ ಎನ್ಕ್ಲೇವ್ ಬಡಾವಣೆ	Sai Ramana Enclave Layout	16500				
333	ಸಿಂಫೋನಿ ಶೆಲ್ಟರ್ ಬಡಾವಣೆ	Symphony Shelter Layout	16500				
334	ಫಾರ್ಟೂನ್ ಲೇಕ್ ವ್ಯೂ ಬಡಾವಣೆ	Furtune Lake View Layout	16500				
335	ಓಂ ಸಾಯಿ ನಗರ ಬಡಾವಣೆ	Om Sai Nagar Layout	16500				
336	ನಂದನವನ ಪವಮಾನ ಬಡಾವಣೆ	Nandanavana Layout	16500				
337	ಅರುಣೋದಯ ಬಡಾವಣೆ	Arunodaya Layout	16500				

338	ಮಹಾವೀರ್ ಪ್ಲಾಟನಂ ಬಡಾವಣೆ ಭಾಗ - 1 (ಮಹಂತಲಿಂಗಪುರ ಸರ್ವೆ ನಂ. 24, 25,26	Mahaveer Palatium Layout Part - I(Mahanthalingapura Village Sy.No.24,25, 26	16500				
339	NAVANIDHI NAKSHATHRA-5 ವಸತಿ ಬಡಾವಣೆ ಮಹಂತಲಿಂಗಪುರ ಗ್ರಾಮದ ಸರ್ವೆ ನಂ : 66/2,74/1,74/3,77/1, 107& 108 ರಲ್ಲಿ ಒಟ್ಟು ವಿಸ್ತೀರ್ಣ 12 ಎಕರೆ 06 ಗುಂಟೆಗಳಾಗಿದೆ) ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಸಕ್ಷೆಯಂತೆ ಬಿಡುಗಡೆ ಮಾಡಿರುವ ನಿವೇಶನಗಳಿಗೆ ಮಾತ್ರ)	NAVANIDHI NAKSHATHRA-5 Layout Mahanthalingapura Village Sy.No 66/2,74/1,74/3,77/1, 107& 108 Total 12 Acre 06 Guntas)	21000				
340	ಮಾರಗೊಂಡನ ಹಳ್ಳಿ	Maragondanahalli	20000	19800			170
341	ಜೆಲಫೆರಲ್ ರಸ್ತೆಗೆ ಹೊಂದಿರುವ ಸರ್ವೆ ನಂ. 78,79,80,81,82,83,111,112,113,117,118,119,5,6,7,8,9,116,24,23,22 ,21,19,18,17, 16,15	Adjacent Property abetting to Peripheral Road Survey Nos.78,79,80,81,82, 83,111,112,113,117,118,119,5,6,7,8,9,116,24,2 3,22,21,19,18,17, 16,15					170
342	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 10, 11, 12, 13, 14, 20, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104,105,106,107,108,109,110, 103, 104, 105, 106, 107, 108, 109, 110, 111, 112, 113,114,115, 120	Village & Road near by Sy Nos. 1, 2, 3, 4, 10, 11, 12, 13, 14, 20, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104,105,106,107,108,109,110, 103, 104, 105, 106, 107, 108, 109, 110, 111, 112, 113,114,115, 120					180
343	ಅಶ್ರಯಂ ಅಪಾರ್ಟ್‌ಮೆಂಟ್	Ashrayam Apartment					38000
344	ಜಿ.ಕೆ. ಮೆಡೋಸ್ ಅಪಾರ್ಟ್‌ಮೆಂಟ್	G.K. Medows Apartment					38000
345	ಎಸ್.ಕೆ.ಡೈಸಿ ಅಪಾರ್ಟ್‌ಮೆಂಟ್	S.K. Daisy Aparment					34000
346	ಪಿಯೋನಿರ್ ಸನ್ ಬ್ಲಾಸಂ ಅಪಾರ್ಟ್‌ಮೆಂಟ್ ಭಾಗ-1 (ಮಾರಗೊಂಡನಹಳ್ಳಿ ಗ್ರಾಮದ ಸರ್ವೆ ನಂ.90/1)	Pioneer Sun Blasam Apartment Part-I (Maragondanahalli Village Sy.No.90/1)					34000
347	ಕಾನ್ಕಾರ್ಡ್ ಟೆಕ್ ಟರ್ಫ್ ಅಪಾರ್ಟ್‌ಮೆಂಟ್ ಭಾಗ-1 (ಮಾರಗೊಂಡನಹಳ್ಳಿ ಗ್ರಾಮದ ಸರ್ವೆ ನಂ.8/3 ಮತ್ತು 8/6 S+G+5UF)	Concorde Tech Turf Apartment Part-I (Maragondanahalli Village Sy.No.8/3 & 8/6, S+G+5UF) (New List)					55000
348	ಮಹೇಂದ್ರ ಎಲೆನ್-5 ಅಪಾರ್ಟ್‌ಮೆಂಟ್ ಭಾಗ-2 (ಮಾರಗೊಂಡನಹಳ್ಳಿ ಗ್ರಾಮದ ಸರ್ವೆ ನಂ.58/5,62/3,62/5,62/10,58/2 ಮತ್ತು 58/6 B+G+10UF)	Mahendra Elena-5 Apartment Part-II (Maragondanahalli Village Sy.No.58/5,62/3,62/5, 62/6,62/10,58/2 &58/6, B+G+10UF)					32000

349	ಅಜ್ಮೆರಾ ಸ್ಟೋನ್ ಪಾರ್ಕ್ ಫೇಸ್-1, ಅಪಾರ್ಟ್‌ಮೆಂಟ್ ಭಾಗ-2 (ಮಾರಗೊಂಡನಹಳ್ಳಿ ಗ್ರಾಮದ ಸರ್ವೆ ನಂ.98/2,97/3, 2B+G+6UF)	Ajmera Stone Park Phase-I, Apartment Part-II (Maragondanahalli Village Sy.No.98/2,97/3 & 2B+G+6UF)				35800	
350	ಅಜ್ಮೆರಾ ಸ್ಟೋನ್ ಪಾರ್ಕ್ ಫೇಸ್-2, ಅಪಾರ್ಟ್‌ಮೆಂಟ್ ಭಾಗ-2 (ಮಾರಗೊಂಡನಹಳ್ಳಿ ಗ್ರಾಮದ ಸರ್ವೆ ನಂ.97/1,98/1, B+G+9UF)	Ajmera Stone Park Phase-II, Apartment Part-II (Maragondanahalli Village Sy.No.97/1,98/1 & B+G+9UF)				35800	
351	ಇಟ್ಸ್ ಮೈ ನೆಸ್ಟ್ ಅಪಾರ್ಟ್‌ಮೆಂಟ್ ಭಾಗ-2 (ಮಾರಗೊಂಡನಹಳ್ಳಿ ಗ್ರಾಮದ ಸರ್ವೆ ನಂ.10/2,10/3 ಮತ್ತು 10/4, ಬಿ.ಡಿ.ಎ.ಖಾತಾ ಸಂಖ್ಯೆ: 238/377 ಮತ್ತು B+G+4UF)	It's My Nest Apartment Part-II (Maragondanahalli Village Sy.No.10/2,10/3 & 10/4, Katha No.238/377 and B+G+4UF)				40120	
352	ವಿ.ಆರ್.ಮಿಡೋಸ್ ಅಪಾರ್ಟ್‌ಮೆಂಟ್ ಭಾಗ-2 (ಮಾರಗೊಂಡನಹಳ್ಳಿ ಗ್ರಾಮದ ಸರ್ವೆ ನಂ.76/1 ಮತ್ತು ಖಾತಾ ನಂ.284 ಮತ್ತು 426, 2B+G+4UF)	V.R.Meadows Apartment Part-II (Maragondanahalli Village Sy.No.76/1, Katha No. 284,426 & 2B+G+4UF)				32000	
353	ಡಿ ಎನ್ ಮ್ಯಾಕ್ಸ್ ಸ್ಟಾರ್ ಅಪಾರ್ಟ್‌ಮೆಂಟ್ (Sy.No. 76/2 & 76/1, B+G+4UF & RERA No.PRM/KA/RERA/1251/308/PR/171222/0 01477)	DS-Max Starry Apartment (Sy.No. 76/2 & 76/1, B+G+4UF & RERA No.PRM/KA/RERA/1251/308/PR/171222/0 01477)				36000	
354	ವುಡ್ ಸ್ಟಾಕ್ ಅಪಾರ್ಟ್‌ಮೆಂಟ್ ಸರ್ವೆ ನಂ.15/3, ಃ+ಉ+4ಗುಂಟೆ & ಖಾತಾ ನಂ.ಓ.ಕಬು/ಎಂ/ಖಾತಾ/1251/308/ಕಬು/171215/0 01283)	WOODSTOCK Apartment (SURVEY No. 15/3, B+G+4UF & RERA No.PRM/KA/RERA/1251/308/PR/171215/0 01283)				48000	
355	JHANAVI CAPETOWN HEIGHTS ಅಪಾರ್ಟ್‌ಮೆಂಟ್ ಗೆ (ಮಾರಗೊಂಡನಹಳ್ಳಿ ಗ್ರಾಮದ ಸರ್ವೆ ನಂ. 68/1 (BF+GF+07UF (WING A & WING B) ರೇರಾ ಸಂಖ್ಯೆ : .PRM/KA/RERA/1251/308/PR/171031/000239	JHANAVI CAPETOWN HEIGHTS Apartment (Maragondana halli Village Sy No. 68/1 (BF+GF+07UF (WING A & WING B) Rera No .PRM/KA/RERA/1251/308/PR/171031/000239				44000	
356	G R GARDENIA ಅಪಾರ್ಟ್‌ಮೆಂಟ್ ಮಾರಗೊಂಡನಹಳ್ಳಿ ಗ್ರಾಮದ ಸರ್ವೆ ನಂ. 79/2, 79/3 , (1 ಎಕರೆ 36 ಗುಂಟೆಗಳು) ರೇರಾ ಸಂಖ್ಯೆ : PRM/KA/RERA/1251/310/PR/181226/002255 , B+G+4UF (Block A & B)	G R GARDENIA Apartment (Maragondana halli Village Sy No. 79/2, 79/3 , (1 Acre 36 Guntas) Rera No PRM/KA/RERA/1251/310/PR/181226/002255 , B+G+4UF (Block A & B)				40120	
357	ನಲ್ಲಸಂದ್ರೆ	Nallasandra			7500		90
358	ಅನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.22,31,33,36,38,42,43	Adjacent Property abetting to Anekal Bangalore Main Road Survey No.22,31,33,36,38,42,43					180

359	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98,					120
360	ನಂಜಾಪುರ	Nanjapura		12000			94
361	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ.1, 2, 3, 4, 5, 6, 7, 8, 9, 10, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74, 75, 76, 77, 78, 79, 80, 81, 82, 83, 88, 89, 90, 91, 92, 93, 94, 95, 96, 97, 98, 99, 100, 101, 102, 103, 104,105,106,107,108,109, 110, 103, 104, 105, 106, 107, 108, 109, 110, 111, 112, 113, 114, 115, 116, 117, 118, 120, 121, 122, 123, 124, 125, 126, 127, 128, 129,	Village & Road near by Sy Nos. 1, 2, 3, 4, 5, 6, 7, 8, 9, 10, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74, 75, 76, 77, 78, 79, 80, 81, 82, 83, 88, 89, 90, 91, 92, 93, 94, 95, 96, 97, 98, 99, 100, 101, 102, 103, 104,105,106,107,108,109, 110, 103, 104, 105, 106, 107, 108, 109, 110, 111, 112, 113, 114, 115, 116, 117, 118, 120, 121, 122, 123, 124, 125, 126, 127, 128, 129,					94
362	ನೊಸೆನೂರು	Nosenuru	12000	11800			99
363	ಐಶ್ವರ್ಯ ಐವಿ ಪ್ಯಾರಡೈಸ್ ಬಡಾವಣೆ	Aishwarya Ivy Paradise Layout	15000				
364	ಯು.ಆರ್.ಕ್ಯಾಸ್ಟಲ್ ಬಡಾವಣೆ	U.R.Castel Layout	15000				
365	ಸಾಂಖ ಸಮ್ರದ್ಧಿ ಹೋಂ ರೆಸಿಡೆನ್ಷಿಯಲ್ ಲೇಔಟ್ (ನೊಸೆನೂರು ಗ್ರಾಮ) ಸರ್ವೆ ನಂ. 38/5, 39/2, 39/3, 39/4, 39/5, 39/6, 40, 40/1, 40/2, 44/2, 44/4,44/5, 45/2, 45/3, 45/4, 46, 49/3, 50/1, 50/2,50/3, 50/4, 50/5, 50/7, 53, 54, 55, 56/1, 56/2,56/3, 57, 58, 59/1, 59/30, 59/33, 59/3, 60/1,60/2, 61/1, 61/2, 62/2	Sai Samrudhi Homes Resiential Layout (Nosenuru Village Sy No 38/5, 39/2, 39/3, 39/4, 39/5, 39/6, 40, 40/1, 40/2, 44/2, 44/4, 44/5, 45/2, 45/3, 45/4, 46, 49/3, 50/1, 50/2, 50/3, 50/4, 50/5, 50/7, 53, 54, 55, 56/1, 56/2, 56/3, 57, 58, 59/1, 59/3A, 59/3B, 59/3, 60/1, 60/2, 61/1, 61/2, 62/2	15000				

366	ಅಕ್ಷಯ ಕೂಡ್ ಲ್ಯಾಂಡ್ ಲೇಔಟ್ ನೋಸೆನೂರು ಗ್ರಾಮದ ಸರ್ವೆ ನಂ.4,5/3,6/1,6/2,6/3,6/4,6/5, 7/3, 7/5: 7/6, 7/7, 14, 15/1, 16/1, 16/2, 16/3ಎ, 16/3೦, 163/ಃ, 17, 18/1, 18/4,18/5, 18/6.	Akshya quiet Land Layout attached to MDR Proposed 30 ft Wide) Road Nosenuru village Sy No. 4,5/3,6/1,6/2,6/3,6/4,6/5, 7/3, 7/5B, 7/6, 7/7, 14, 15/1, 16/1, 16/2, 16/3A, 16/3B, 17, 18/1, 18/4, 18/5, 18/6.	18000				
367	ಆನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.82,83,84,85,86,87,88,89,90,91,92,93,94,95,98,99,100,101,102,103,104,105,106,107,108,109,110,111,112,113,114,115,116, 118,119,120,121,122,123,124	Adjacent Property abetting to Anekal Bangalore Main Road Survey No. 82,83,84,85,86,87,88,89,90,91,92,93,94,95,96,97,98,99,100,101,102,103,104,105,106,107,108, 109,110,111,112,113,114,115,116, 118,119,120,121,122,123,124					195
368	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 125, 126, 127, 129, 130, 131, 132, 133, 134, 135.	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 125, 126, 127, 129, 130, 131, 132, 133, 134, 135.					120
369	ನೋಸೆನೂರು ಗೊಲ್ಲಹಳ್ಳಿ	Nosenuru Gollahalli	12000	11800			100
370	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64,					115

371	ರಾಮಸಂದ್ರ	Ramasandra		7000			100
372	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5,6, 7, 8, 9, 10, 11, 12, 13, 14, 15, 16, 17, 18, 19, 20, 21, 22,23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52,	Village & Road near by Sy Nos. 1, 2, 3, 4, 5,6, 7, 8, 9, 10, 11, 12, 13, 14, 15, 16, 17, 18, 19, 20, 21, 22,23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52,					100
373	ರಾಗಿಹಳ್ಳಿ	Ragihalli		4800			60
374	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104,105,106,107, 108,109, 110, 11, 112, 113, 114, 115, 116, 117, 118,119,120, 121, 122, 123,124, 125,126,127,128,129,130, 131,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104,105,106,107, 108,109, 110, 11, 112, 113, 114, 115, 116, 117, 118,119,120, 121, 122, 123,124, 125,126,127,128,129,130, 131,					60
375	ರಾಮಕೃಷ್ಣಪುರ	Ramakrishnapura	15000	14800			140
376	ವಿವಂತ ರೆಸಿಡೆನ್ಸಿ	Vivant Residency	16000				
377	Adjacent Property abetting to Anekal Bangalore Main Road Survey No. 28,29	Adjacent Property abetting to Anekal Bangalore Main Road Survey No. 28,29					
378	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71					150
379	ರಿಚ್‌ಮಂಡ್ ಲೇಕ್ ವ್ಯೂ ಅಪಾರ್ಟ್‌ಮೆಂಟ್ ಭಾಗ-2, (ರಾಮಕೃಷ್ಣನಗರ ಗ್ರಾಮದ ಸರ್ವೆ ನಂ.28 ಮತ್ತು 29/1, ಖಾತಾ ಸಂಖ್ಯೆ 30/31/155 ಮತ್ತು S+G+3UF)	Richmond Lake View Apartment, Part- II, (Ramakrishna Village Sy.No.28 & 29/1, Katha No.30/31/155 & S+G+3UF)				32000	
380	ರಾಜಾಪುರ	Rajapura	16000	15800			150

381	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6,7, 8, 9, 10, 11, 12, 13, 14, 15, 16, 17, 18, 19,20, 21, 22, 23, 24, 25, 26, 27, 28, 29, 30, 31,32, 33, 34, 35, 36, 37, 38, 39, 40, 41, 42, 43,44, 45, 46, 47, 48, 49, 50, 51, 52, 53, 54, 55,56, 57, 58, 59, 60, 61, 62, 63, 64, 65, 66, 67,88, 69, 70, 71, 72, 73, 74, 75, 76, 77, 78, 79,80, 81, 82, 83, 84, 85, 86, 87, 88, 89, 90, 91,92, 93, 94, 95, 96, 97, 98, 99, 100, 101,102,103, 104,105, 106, 07,108,109,110, 11, 112,113, 114, 115, 116,117,118,119,120,121,122, 123,124,125,126,127,128,129,130, 131, 132, 133, 134, 135, 136, 137, 138, 139,140, 141, 142, 143, 144, 145, 146, 147, 148,149, 150, 151, 152, 153, 154, 155, 156, 157 ಲಿಂದ 250	Village & Road near by Sy Nos. 1, 2, 3, 4, 5, 6,7, 8, 9, 10, 11, 12, 13, 14, 15, 16, 17, 18, 19,20, 21, 22, 23, 24, 25, 26, 27, 28, 29, 30, 31,32, 33, 34, 35, 36, 37, 38, 39, 40, 41, 42, 43,44, 45, 46, 47, 48, 49, 50, 51, 52, 53, 54, 55,56, 57, 58, 59, 60, 61, 62, 63, 64, 65, 66, 67,68, 69, 70, 71, 72, 73, 74, 75, 76, 77, 78, 79,80, 81, 82, 83, 84, 85, 86, 87, 88, 89, 90, 91,92, 93, 94, 95, 96, 97, 98, 99, 100, 101,102,103, 104,105, 106, 07,108,109,110, 11, 112,113, 114, 115, 116,117,118,119,120,121,122, 123,124,125,126,127,128,129,130, 131, 132, 133, 134, 135, 136, 137, 138, 139,140, 141, 142, 143, 144, 145, 146, 147, 148,149, 150, 151, 152, 153, 154, 155, 156, 157 to 250					180
382	ವಕೀಲ್	Vakil Town	16700				
383	ಜೆನಾನ್ ಬಡಾವಣೆ	Zenos Layout	16700				
384	ನವ್ಯ ಬಡಾವಣೆ	Navya Layout	16700				
385	ಲೇಕ್ ಮೆಡೋಸ್	Lake Meadows Layout	16700				
386	ಕೈಗಾರಿಕ ಪ್ರದೇಶ	Industrial Area	16700				
387	ವಕೀಲ್ ಎನ್ಕೋಸ್ ಬಡಾವಣೆ	Vakil Encose Layout	16700				
388	ಸೆಲೆಬ್ರಿಟಿ ಲೇಕ್ ವ್ಯೂ ಬಡಾವಣೆ	Clebrity Lake View Layout	16700				
389	ವೈಟ್ ಕೌಂಟಿ ಲೇಔಟ್	White County Layout	16700				
390	ಅಪ್ಪನ್ ಬಡಾವಣೆ	Appanba Arangan Layout	16700				
391	ನೆಮ್ಮದಿ ಲೇಔಟ್ ಸರ್ವೆ ನಂ.151 ರಿಂದ 305/1	Nemmadi Layout Sy. No.151 to 305/1	23000				
392	ವೈಟ್ ಪ್ರಾಜೆಕ್ಟ್ ಸರ್ವೆ ನಂ.151 ರಿಂದ 313/1	White Project Sy. No.151 to 313/1	23000				
393	DLF Maiden Heights ಅಪಾರ್ಟ್ ಮೆಂಟ್ (ರಾಜಾಪುರ ಗ್ರಾಮದ ಸರ್ವೆ ನಂ 63/1P 64/1 65/3 66(P) 67 (P), 70/1 (DLF Maiden Heights - Blocks : A to H, J to M))	DLF Maiden Heights Apartment (Rajapura Village sy No : 63/1P 64/1 65/3 66(P) 67 (P), 70/1 (DLF Maiden Heights - Blocks : A to H, J to M))				48200	
394	DLF Wood Land Heights ಅಪಾರ್ಟ್ ಮೆಂಟ್ (ರಾಜಾಪುರ ಗ್ರಾಮದ ಸರ್ವೆ ನಂ 63/1P 66(P) , 67(P) , 62/1(P) , 232(P) , 233(P) (G+12UF (DLF Wood Land Heights - Blocks A to H, J to N , N,P,R,S,T,U,V)	DLF Wood Land Heights Apartment (Rajapura Village sy No : 63/1P 66(P) , 67(P) , 62/1(P) , 232(P) , 233(P) (G+12UF (DLF Wood Land Heights - Blocks A to H, J to N , N,P,R,S,T,U,V))				48200	

395	ಸೀತನಾಯಕನಹಳ್ಳಿ	Seethanayakanahalli	12900	11700			90
396	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24,					100
397	ಶಿವನಹಳ್ಳಿ	Shivanahalli		4800			60
398	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ 1, 2, 3, 4, 5, 6, 7, 8, 9, 10, 11, 12, 13, 14,15, 16, 17, 18, 19, 20, 21, 22, 23, 24, 25,26, 27, 28, 29, 30, 31, 32, 33, 34, 35, 36,37, 38, 39, 40, 41, 42, 43, 44, 45, 46, 47,48, 49, 50, 51, 52, 53, 54, 55, 56, 57, 58,59, 60, 61, 62, 63, 64, 65, 66, 67, 68,69, 70, 71, 72, 73, 74, 75, 76, 77, 78, 79,80, 81, 82, 83, 84, 85, 86, 87, 88, 89, 90,91, 92, 93, 94, 95, 96, 97, 98, 99, 100,101, 102,103,104,105,106,107,108,109,110, 11, 112,113, 114, 115, 116,117,118,119,120,121,122,123,124,125,126,127,128,129,130, 131,132, 133, 134, 135, 136, 137, 138, 139,140, 141, 142, 143, 144, 145, 146, 147,148, 149, 150, 151, 152, 153, 154, 155,156, 157 136, 134, 155, 156, 157, 158,159, 150, 149, 146, 148, 159, 160, 161,162, 163, 164, 165, 166, 167, 168, 169,170, 171, 172, 173, 174, 175, 176, 177, 178, 179, 180, 181, 182, 183, 184, 185,186, 187, 188, 189, 190	Village & Road near by Sy Nos, 1, 2, 3, 4, 5, 6, 7, 8, 9, 10, 11, 12, 13, 14,15, 16, 17, 18, 19, 20, 21, 22, 23, 24, 25,26, 27, 28, 29, 30, 31, 32, 33, 34, 35, 36,37, 38, 39, 40, 41, 42, 43, 44, 45, 46, 47,48, 49, 50, 51, 52, 53, 54, 55, 56, 57, 58,59, 60, 61, 62, 63, 64, 65, 66, 67, 68,69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100,101, 102, 103,104,105,106,107,108,109,110, 111, 112,113, 114, 115, 116, 117, 118,119,120,121,122,123,124,125,126,127,1 28,129,130, 131,132, 133, 134, 135, 136, 137, 138, 139,140, 141, 142, 143, 144, 145, 146, 147,148, 149, 150, 151, 152, 153, 154, 155,156, 157 136, 134, 155, 156, 157, 158, 159, 150, 149, 146, 148, 159, 160, 161, 162, 163, 164, 165, 166, 167, 168, 169, 170, 171, 172, 173, 174, 175, 176, 177, 178, 179, 180, 181, 182, 183, 184, 185, 186, 187, 188, 189, 190					60
399	ಸಕಲವಾರ	Sakalavara		7800			140
400	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1 ,2, 3, 96, 95, 94, 55, 56, 59,60,70, 78, 79, 84, 85, 77, 76, 74, 73, 72 ,71	Adjacent Property abetting to Peripheral Road Survey No.1 ,2, 3, 96, 95, 94, 55, 56, 59,60,70, 78, 79, 84, 85, 77, 76, 74, 73, 72 ,71					160
401	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21,22, 23, 24, 25, 26, 27, 28, 29, 30, 31, 32, 33,34, 35, 36, 37, 38, 39, 40, 41, 42, 43, 44,45, 46, 47, 48, 49, 50, 51, 52, 53, 54, 55, 56,57, 58, 61, 62, 65, 66, 67, 68, 69, 80, 81, 82,83, 86, 87, 88, 89,	Village & Road near by Sy Nos. 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21,22, 23, 24, 25, 26, 27, 28, 29, 30, 31, 32, 33,34, 35, 36, 37, 38, 39, 40, 41, 42, 43, 44,45, 46, 47, 48, 49, 50, 51, 52, 53, 54, 55, 56,57, 58, 61, 62, 65, 66, 67, 68,					180

	90, 91, 92, 75 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 61, 62, 65, 66, 67, 68, 69, 80, 81, 82, 83, 86, 87, 88, 89, 90, 91, 92, 75	69, 80, 81, 82,83, 86, 87, 88, 89, 90, 91, 92, 75, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 61, 62, 65, 66, 67, 68, 69, 80, 81, 82, 83, 86, 87, 88, 89, 90, 91, 92, 75					
402	ತರುಪಾಳ್ಯ	Tirupalya	19000	18800			120
403	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6, 7, 8, 9, 10, 11, 12, 13, 14,15,16,17,18,19,20,21,22,23,24,25,26,27, 28,29,30,31,32,33,34,35,36,37, 38,39,40, 41, 42, 43	Village & Road near by Sy. Nos. 1, 2, 3, 4, 5, 6, 7, 8, 9, 10, 11, 12, 13, 14,15,16,17,18,19,20,21,22,23,24,25,26,27, 28,29,30,31,32,33,34,35,36,37, 38,39,40, 41, 42, 43					140
404	ಜಿ.ಎಂ. ಇನ್‌ಫಿನಿಟಿ ಇ-ಸಿಟಿ ಟೌನ್ ಅಪಾರ್ಟ್‌ಮೆಂಟ್	GM Infinity E-City Town Apartment					34000
405	ಶ್ರೀ ವಾಣಿ ಸಿಂಘೋರಿ ಅಪಾರ್ಟ್‌ಮೆಂಟ್	Sri Vani Symphony Apartment					34000
406	ಡಿ.ಎಸ್.ಮ್ಯಾಕ್ಸ್ ಸ್ಟ್ರೀಟ್ ಕ್ಲಾಸಿಕ್ ಅಪಾರ್ಟ್‌ಮೆಂಟ್ (ಸರ್ವೆ ನಂ. 7/2(ಕ) & ಬಿ+ಜಿ+12ಯುಎಫ್) RERA No. PRM/KA/RERA/1251/308/PR/180120/0 01520)	DS-MAX SKY CLASSIC Apartment (Sy.No. 7/2(p), B+G+12UF & RERA No. PRM/KA/RERA/1251/308/PR/180120/0 01520)					37000
407	ವಾಬಸಂದ್ರ	Vabasandra	14000	13800			160
408	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6, 7, 8, 8, 7, 8, 9, 10, 11, 12, 13, 14, 15, 16, 17, 18, 19,20, 21, 22, 23, 24, 25, 26, 27, 28, 29, 30, 31,32, 33, 34, 35, 36, 37, 38, 39, 40, 41, 42,43, 44, 45, 46, 47, 48, 49, 50, 51, 52, 53, 54,55, 56, 57, 58, 59, 60, 61, 62, 63, 64, 65,66, 67, 68, 69, 70, 71, 72, 73, 74,	Village & Road near by Sy. Nos 1, 2, 3, 4, 5, 6, 7, 8, 7, 8, 9, 10, 11, 12, 13, 14, 15, 16, 17, 18, 19,20, 21, 22, 23, 24, 25, 26, 27, 28, 29, 30, 31,32, 33, 34, 35, 36, 37, 38, 39, 40, 41, 42,43, 44, 45, 46, 47, 48, 49, 50, 51, 52, 53, 54,55, 56, 57, 58, 59, 60, 61, 62, 63, 64, 65,66, 67, 68, 69, 70, 71, 72, 73, 74,					180
409	ವಡೇರಮಂಜನಹಳ್ಳಿ	Vadermanchanahalli	14000	13800			90
410	ಬೊಮ್ಮಂಡಹಳ್ಳಿ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ. 1, 2, 3, 4, 5, 6, 7, 12, 13, 14, 15, 16, 17, 18, 19, 20, 21, 22, 23, 47, 49	Bommandahalli Main road Sy Nos. 1, 2, 3, 4, 5, 6, 7, 12, 13, 14, 15, 16, 17, 18,19, 20, 21, 22, 23, 47, 49					96
411	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 8, 9, 10, 11, 15, 21, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 50, 52, 53	Village & Road near by Sy Nos. 8, 9, 10, 11, 15, 21, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 50, 52, 53					90

412	ಎಸ್2 ಹೋಮ್ಸ್ ಬಟ್ಲರ್‌ಫ್ಲೈ ಗಾರ್ಡನ್ಸ್	S-2 Homes Butter Flay Garden	14000				
413	ವೈಭವ್ ಗಾರ್ಡನ್ ಬಡಾವಣೆ	Vaibhava Garden Layout	14000				
414	ಬೊಮ್ಮಂಡನಹಳ್ಳಿ ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನA.1,2,3,4,5,6,7, 12, 13,14,15,16,17,18,19,20,21,22,23, 47,49	Adjacent Property abetting Bommandanahalli Main Road Sy No. 1,2,3,4,5,6,7, 12,13,14,15,16,17,18,19,20,21,22,23, 47,49					90
415	ವಡೇರಹಳ್ಳಿ	Vaderahalli	14000	13800			140
416	ಪೇರಿಪ್ಯಾರಲ್ ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ .3,5,6,7,41,42	Adjacent Property abetting to Peripheral Road Survey No.3,5,6,7,41,42					170
417	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1,2,3,4,5,6,,78, 9, 10, 11, 15, 21, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48,49, 50, 52, 53	Village & Road near by Sy Nos. 1,2,3,4,5,6,,78, 9, 10, 11, 15, 21, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48,49, 50, 52, 53,					140
418	ಯಾರಂಡಹಳ್ಳಿ	Yarandahalli	15000	14800			160
419	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ.1, 2, 3, 4, 5, 6, 78, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 41, 42, 43,	Village & Road near by Sy Nos. .1, 2, 3, 4, 5, 6, 78, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 41, 42, 43,					190
420	ಆರ್.ಕೆ.ಬಡಾವಣೆ	R.K. Layout,	15000				
421	ಸೌತ್ ಸ್ಪ್ರಿಂಗ್ಸ್ ಅಪಾರ್ಟ್‌ಮೆಂಟ್	South Springs Apartment					32100
422	ಕೈಗಾರಿಕ ಪ್ರದೇಶ	Industrial Area	17000				
423	Svamitva Emerald Square ವಸತಿ ಅಪಾರ್ಟ್‌ಮೆಂಟ್ ಯಾರಂಡಹಳ್ಳಿ ಗ್ರಾಮದ ಸ.ನಂ: 102/2 ಖಾತಾ ಸಂಖ್ಯೆ : 439/1/102 (150200103200120342) ಒಟ್ಟು ವಿಸ್ತೀರ್ಣ : 2 ಎಕರೆ 38.8 ಗುಂಟೆ. (BF+GF+13UF) ಒಟ್ಟು 337 ವಸತಿ ಘಟಕಗಳ ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/308/PR/171028/000667	Svamitva Emerald Square Apartment Yarandahalli Village Sy No: 102/2 Khatha No : 439/1/102 (150200103200120342) Total : 2 ಎಕರೆ 38.8 ಒಟ್ಟು (BF+GF+13UF) Total 337 build up area) Rera No : PRM/KA/RERA/1251/308/PR/171028/000667					40000

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸವಿತಾಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

**2023-24 ನೇ ಸಾಲಿನ ಆನೇಕಲ್ ಉಪನೋಂದಣಿ ಕಛೇರಿ ವ್ಯಾಪ್ತಿಯಲ್ಲಿನ (ಆನೇಕಲ್ ಪುರಸಭಾ ಸರಹದ್ದು) ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ
ಮಾರ್ಗಸೂಚಿ ದರಪಟ್ಟಿ**

ಕ್ರ. ಸಂ	ಹೋಬಳಿ/ ಗ್ರಾಮ/ ಪ್ರದೇಶ	Hobli/ Village/ Area	ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು	ಸ್ಥಳೀಯ ಸಂಸ್ಥೆ ವ್ಯಾಪ್ತಿಯ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರದ ವಿಲ್ಲಾ/ ರೋ ಹೌಸ್‌ಗಳ ನಿವೇಶನ ದರ	ಕೃಷಿ ಜಮೀನು	ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರದ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ.
			ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ..ಗಳಲ್ಲಿ	ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಜಿಲ್ಲಪ್ ಏರಿಯಾಗೆ ರೂ.ಗಳಲ್ಲಿ
1	2	3	4	6	6	7	8
	ಆನೇಕಲ್ ಪುರಸಭಾ ಸರಹದ್ದು	ANEKAL TOWN LIMITS					
	ಒಂದನೇ ವಿಭಾಗ	WARD No.1					
1	ಅಮೀರ್ ಜಾನ್ ಗಲ್ಲಿ (ಪಿಐಡಿ ನಂ.11-6-2 ರಿಂದ 11-9-5, 11-503-71 ರಿಂದ 11-504-14)	Ameer Jan Galli (PID No.11-6-2 to 11-9-5, 11-503-71 to 11-504-14)		5200			
2	ಅರವು ತಿಗಳರ ಪೇಟೆ (ಪಿಐಡಿ ನಂ.34-511-119 ರಿಂದ 34-511-137)	Aravu Thigalara Pete (PID No.34-511-119 to 34-511-137)		5200			
3	ಭಜನೆ ಮನೆ ರಸ್ತೆ (ಪಿಐಡಿ ನಂ.14-501-1 ರಿಂದ 14-501-32)	Bhajane Mane Road (PID No.14-501-1 to 14-501-32)		5200			
4	ಬ್ರಾಹ್ಮಣರ ಬೀದಿ (ಪಿಐಡಿ ನಂ.34-502-80 ರಿಂದ 34-502-87)	Brahmin's Street (PID No.34-502-80 to 34-502-87)		3900			
5	ಬಸವಣ್ಣ ಬೀದಿ ರಸ್ತೆ (ಪಿಐಡಿ ನಂ.3-503-15 ರಿಂದ 3-503-38, 34-502-82 ರಿಂದ 34-505-163)	Basavanna Street Road (PID No.3-503-15 to 3-503-38, 34-502-82 to 34-505-163)		5500			
6	ಭಜಂತ್ರಿ ನರಸಿಂಹಯ್ಯ ಬೀದಿ (ಪಿಐಡಿ ನಂ.34-10-155 ರಿಂದ 34-10-161)	Bhajanthri Narasimhaiah Street (PID No.34-10-155 to 34-10-161)		2700			
7	ಬತ್ತಲುನ್ನಿಷ್ಣಾ ಬಡಾವಣೆ (ಪಿಐಡಿ ನಂ.36-119-3 ರಿಂದ 36-119-55, 36-504-89 ರಿಂದ 36-509-231)	Batthalunnisa Layout (PID No.36-119-3 to 36-119-55, 36-504-89 to 36-509-231)		8100			
8	ಚಿಕ್ಕಕೆರೆ ಬ್ರಾಹ್ಮಣರ ಬೀದಿ (ಪಿಐಡಿ ನಂ.34-515-194 ರಿಂದ 34-515-231)	Chikkakere Brahmin's Street (PID No.34-515-194 to 34-515-231)		4800			

9	ಚಿಕ್ಕಮುನಿಯಮ್ಮ .ಕೆ.ರಾಮಣ್ಣ, ಕೆ.ಮುನಿಯಪ್ಪ ಬಡಾವಣೆ (ಪಿಐಡಿ ನಂ.31- 501-1 ರಿಂದ 31-505-60, 31-13-44 ರಿಂದ 31-13-56)	Chikkamuniyamma, K.Ramanna, K.Muniyappa Layout (PID No.31- 501-1 to 31-505-60, 31-13-44 to 31-13-56)		5500			
10	ದೊಡ್ಡಣ್ಣ ಬಡಾವಣೆ	Doddanna Layout		5500			
11	ಬಿ.ಗೋಪಾಲ ಬಿ.ಎಂ.ಶ್ರೀಕಂಠಯ್ಯ, ಜಿ.ರಮೇಶ್ ಕುಮಾರ್ ಬಡಾವಣೆ (ಪಿಐಡಿ ನಂ.12-501-43 ರಿಂದ 12-501-56, 12-503-229 ರಿಂದ 12-503-274, 12-506-1 ರಿಂದ 12-509- 139)	B.Gopal, B.M.Srikantaiah, G.Ramesh Kumar Layout (PID No.12-501-43 to 12-501-56, 12- 503-229 to 12-503-274, 12-506-1 to 12-509-139)		9200			
12	ಜಯಲಕ್ಷ್ಮಿ ಚಿತ್ರಮಂದಿರ ರಸ್ತೆ (ಗಾಂಧಿ ವೃತ್ತ) ಹೊಸ ಪೇಟೆ (ಪಿಐಡಿ ನಂ.3-501-80 ರಿಂದ 3-504-11)	Jayalakshmi Talkeis Road (Gandhi Circle), New Pet (PID No.3-501-80 to 3-504-11)		31800			
13	ಇಂದಿರಾನಗರ ಬಡಾವಣೆ (ಪಿಐಡಿ ನಂ.21- 501-2 ರಿಂದ 21-514-192)	Indiranagar Layout (PID No.21- 501-2 to 21-514-192)		7800			
14	ಕೆಂಚಮುನಿಯಮ್ಮ ಗಲ್ಲಿ (ಪಿಐಡಿ ನಂ.11- 505-47 ರಿಂದ 11-506-114)	Kenchamuniyamma Galli (PID No.11-505-47 to 11-506-114)		5200			
15	ಕುಂಬಾರ ಬೀದಿ	Kumbara Street		4800			
16	ಎಸ್.ಆರ್.ಲಕ್ಷ್ಮೀನಾರಾಯಣ ಮತ್ತು ಲಕ್ಷ್ಮೀ ಕಾಂತಪ್ಪ ಬಡಾವಣೆ	S.R.Lakshminarayana and Lakshmikanthappa Layout		8100			
17	ಮಚ್ಚೆ ಪಾಪಯ್ಯ ಗಲ್ಲಿ	Machche Papaiah Galli		5200			
18	ಮುನಿವೀರಮ್ಮ ಗಲ್ಲಿ	Muniveeramma Galli		5200			
19	ಮಲ್ಲೇಲು ಭೈಯ್ಯಣ್ಣ ಬಡಾವಣೆ (ಪಿಐಡಿ ನಂ.12-112-4 ರಿಂದ 12-113-17)	Mallelu Bayyanna Layout (PID No.12-112-4 to 12-113-17)		9200			
20	ಮುನಿಯಪ್ಪ ಬಡಾವಣೆ (ಹೊಂಫಲಘಟ್ಟ ರಸ್ತೆ)	Muniyappa Layout (Homphalaghatta Road)		5500			
21	ಎನ್.ಆರ್.ಕಾಲೋನಿ (ಪಿಐಡಿ ನಂ.2-3-7 ರಿಂದ 2-12-25, 2-501-2 ರಿಂದ 2-504- 55, 2-104-1 ರಿಂದ 2-104-18)	N.R.Colony (PID No.2-3-7 to 2-12- 25, 2-501-2 to 2-504-55, 2-104-1 to 2-104-18)		24500			
22	ಪೋಸ್ಟ್ ಆಫೀಸ್ ರಸ್ತೆ	Post Office Road		14700			
23	ಎಂ.ಎ.ರಾಮು ಶಿವಭದ್ರಯ್ಯ ಬಡಾವಣೆ	M.A.Ramu Shivabhadraiah Layout		6300			

24	ಎಂ.ಎ.ರಾಮು ಬಡಾವಣೆ	M.A.Ramu Layout		6300			
25	ಹಳೇ ಸಿಂಡಿಕೇಟ್ ಬ್ಯಾಂಕ್ ರಸ್ತೆ (ಪಿಐಡಿ ನಂ.11-503-70 ರಿಂದ 11-503-92)	Old Syndicate Bank Road (PID No.11-503-70 to 11-503-92)		9200			
26	ಸಂತೆ ಬೀದಿ ಮತ್ತು ಶ್ರೀನಿವಾಸಯ್ಯ ಬಡಾವಣೆ (ಪಿಐಡಿ ನಂ.23-10-1 ರಿಂದ 23-10-91ಇ, 23-501-2 ರಿಂದ 23-509-54, 23-118-2 ರಿಂದ 23-118-100)	Santhe Street and Srinivasaiah Layout (PID No.23-10-1 to 23-10-91E, 23-501-2 to 23-509-54, 23-118-2 to 23-118-100)		7500			
27	ಶಂಕರಮಠ ರಸ್ತೆ (ಪಿಐಡಿ ನಂ.34-502-81 ರಿಂದ 34-502-96)	Shankar Mutt Road (PID No.34-502-81 to 34-502-96)		5500			
28	ಶಂಕರಪ್ಪ ಬಡಾವಣೆ (ಪಿಐಡಿ ನಂ.16-503-152 ರಿಂದ 16-503-217)	Shankarappa Layout (PID No.16-503-152 to 16-503-217)		9200			
29	ಟಿ.ಬಿ.ರಸ್ತೆ (ಪಿಐಡಿ ನಂ.14-9-7ಎ ರಿಂದ 14-16-80, 14-501-6 ರಿಂದ 14-502-47, 17-16-27 ರಿಂದ 17-16-71, 17-502-1 ರಿಂದ 17-518-136)	T.B.Road (PID No.14-9-7A to 14-16-80, 14-501-6 to 14-502-47, 17-16-27 to 17-16-71, 17-502-1 to 17-518-136)		11900			
30	ಥಾಳಿ ರಸ್ತೆ (ತಿಲಕ್ ಸರ್ಕಲ್‌ನಿಂದ ಬಸವನಗುಡಿವರೆಗೆ) (ಪಿಐಡಿ ನಂ.29-10-72 ರಿಂದ 29-10-122, 23-10-29 ರಿಂದ 23-10-121)	Thali Road (Thilak Circle to Basavanagudi) (PID No.29-10-72 to 29-10-122, 23-10-29 to 23-10-121)		11600			
31	ತಿಮ್ಮಕ್ಕ ಮತ್ತು ಕೆ.ಎಸ್.ಆರ್.ಟಿ.ಸಿ.ಬಡಾವಣೆ (ಪಿಐಡಿ ನಂ.31-507-131 ರಿಂದ 31-570-1038)	Thimmakka and K.S.R.T.C. Layout (PID No.31-507-131 to 31-570-1038)		8100			
32	ತಿಮ್ಮರಾಯಸ್ವಾಮಿ ದೇವಸ್ಥಾನ ರಸ್ತೆ (ಪಿಐಡಿ ನಂ.6-13-3 ರಿಂದ 6-13-11)	Thimmarayaswamy Temple Road (PID No.6-13-3 to 6-13-11)		7300			
33	ತಿಮ್ಮಯ್ಯ ಬಡಾವಣೆ (ಪಿಐಡಿ ನಂ.27-14-8 ರಿಂದ 27-15-125)	Thimmaiah Layout (PID No.27-14-8 to 27-15-125)		6100			
34	ವೀವರ್ಸ್ ಕಾಲೋನಿ (ಪಿಐಡಿ ನಂ.27-25-103 ರಿಂದ 27-25-129, 27-516-331 ರಿಂದ 27-516-352)	Weaver's Colony (PID No.27-25-103 to 27-25-129, 27-516-331 to 27-516-352)		11100			
35	ಬಷೀರ್ ಅಹಮದ್ ಬಡಾವಣೆ	Basheer Ahmed Layout		8100			
36	ಎಂ.ಬಿ.ಟಿ.ಬಡಾವಣೆ (ಕುರುಬರ ಹಟ್ಟಿ ಹತ್ತಿರ)	M.B.T. Layout (Near Kurubarahatti)		5500			

37	ಸಾಯಿ ಗಾರ್ಡನ್ & ಸಾಯಿ ಲೇಔಟ್ (ಪಿಐಡಿ ನಂ.16-503-151 ರಿಂದ 16-503-271)	Sai Garden & Sai Layout (PID No.16-503-151 to 16-503-271)	6900	9700			
38	ಬಿ.ಆರ್.ಎನ್. ಆಶಿಶ್ ಬಡಾವಣೆ (ಪಿಐಡಿ ನಂ.16-526-219 ರಿಂದ 16-541-259)	B.R.N ASHISH Layout (PID No.16-526-219 to 16-541-259)	7200	9400			
39	ವಿವೇಕ್ ಬಡಾವಣೆ	Vivek Layout	7200	9400			
	<u>ಎರಡನೇ ವಿಭಾಗ</u>	<u>WARD No.2</u>					
40	ಆದಿಜಾಂಬವ ಕಾಲೋನಿ (ಪಿಐಡಿ ನಂ.7-510-3 ರಿಂದ 7-510-56)	Adijambhava Colony (PID No.7-510-3 to 7-510-56)		4600			
41	ಅತ್ತಿಬೆಲೆ ರಸ್ತೆ, ಬೋವಿ ಕಾಲೋನಿ (ಪಿಐಡಿ ನಂ.7-6-52)	Attibele Road, (Bhovi Colony) (PID No.7-6-52)		5600			
42	ಅತ್ತಿಬೆಲೆ ರಸ್ತೆಯಿಂದ ಎ.ಜಿ.ಆರ್.ಸರ್ಕಲ್ (ಪಿಐಡಿ ನಂ.3-6-1 ರಿಂದ 51)	Attibele Road to A.G.R. Circle (PID No.3-6-1 to 51)		22800			
43	ಬಾಯಾಸಾಬಿ ಬಡಾವಣೆ ಮತ್ತು ಕೆ.ಇ.ಬಿ ಹಿಂಭಾಗ (ಪಿಐಡಿ ನಂ.9-11-30 ರಿಂದ 9-12-57, 9-501-1 ರಿಂದ 9-505-64)	Bayasabi Layout and Behind K.E.B.(PID No.9-11-30 to 9-12-57, 9-501-1 to 9-505-64)		14700			
44	ಭಂಗಿ ರಾಮಯ್ಯ ಬಡಾವಣೆ (ಪಿಐಡಿ ನಂ.22-507-79 ರಿಂದ 22-510-230)	Bhangi Ramaiah Layout (PID No.22-507-79 to 22-510-230)		8100			
45	ಭೀಮರಾವ್ ಬಡಾವಣೆ (ಪಿಐಡಿ ನಂ.7-105-3 ರಿಂದ 7-23-4, 4-105-6ಎ ರಿಂದ 4-23-27)	Bheemarao Layout (PID No.7-105-3 to 7-23-4, 4-105-6A to 4-23-27)		9200			
46	ದಾಡಪ್ಪ ಬಡಾವಣೆ (ಪಿಐಡಿ ನಂ.13-7-15 ರಿಂದ 13-7-69)	Dadappa Layout (PID No.13-7-15 to 13-7-69)		8100			
47	ಗೌರಮ್ಮ ಬಡಾವಣೆ (ಪಿಐಡಿ ನಂ.7-515-109 ರಿಂದ 7-518-146)	Gowamma Layout (PID No.7-515-109 to 7-518-146)		8100			
48	ಗಣೇಶ್ ಹೆಗ್ಗಡೆ ಬಡಾವಣೆ (ಉಮಾ ಮಹೇಶ್ವರ)	Ganesh Heggade (Uma Maheshwara) Layout		7300			
49	ಕೆ.ಗೋಪಾಲಯ್ಯ ಬಡಾವಣೆ (ಪಿಐಡಿ ನಂ.8-501-214 ರಿಂದ 8-520-412)	K.Gopalaiah Layout (PID No.8-501-214 to 8-520-412)		8100			

50	ಹೊಸೂರು ಗೇಟ್ ಪೂರ್ವ ರಸ್ತೆ (ಪಿಐಡಿ ನಂ.7-17-2 ರಿಂದ 7-17-62, 10-17-1 ರಿಂದ 10-17-59)	Hosur Gate East Road (PID No.7-17-2 to 7-17-62, 10-17-1 to 10-17-59)		7300			
51	ಹೊಸೂರು ಗೇಟ್ ಪಶ್ಚಿಮದ ರಸ್ತೆ (ಪಿಐಡಿ ನಂ.18-19-84 ರಿಂದ 18-125-47)	Hosur Gate West Road (PID No.18-19-84 to 18-125-47)		7300			
52	ಜನಪರ ಬೀದಿ	Janupara Street		4300			
53	ಮುನಿವೀರಪ್ಪ ಕಾಲೋನಿ (ಪಿಐಡಿ ನಂ.10-503-30 ರಿಂದ 10-508-119)	Muniveerappa Colony (PID No.10-503-30 to 10-508-119)		10500			
54	ಲಕ್ಷ್ಮಮ್ಮ ಬಡಾವಣೆ	Lakshamma Layout		7300			
55	ಮಜಲೀಸ್ ಮಂತ್ರಿಜಮಾ ಮಸೀದ್ ರಸ್ತೆ (ಪಿಐಡಿ ನಂ.29-19-3 ರಿಂದ 29-19-79)	Masjid Road (Mazalies Manthijma Masjid) (PID No.29-19-3 to 29-19-79)		21800			
56	ಮಿರ್ಜಾ ರಸ್ತೆಯಿಂದ ವೆಂಕಟೇಶ್ವರ ಚಿತ್ರಮಂದಿರ ರಸ್ತೆ (ಪಿಐಡಿ ನಂ.4-1-1 ರಿಂದ 8-2-37, 1-1-2 ರಿಂದ 12-2-68)	Mirza Road to Venkateshwara Talkies (PID No.4-1-1 to 8-2-37, 1-1-2 to 12-2-68)		22800			
57	ಮಟನ್ ಸ್ಟಾಲ್ ಪಶ್ಚಿಮ ರಸ್ತೆ	Mutton Stall West Road		12800			
58	ಹಾಲಿನ ಡೈರಿಯಿಂದ ರಾಮಶೆಟ್ಟಿ ಮನೆ ರಸ್ತೆ (ಪಿಐಡಿ ನಂ.1-2-16 ರಿಂದ 1-101-38)	Milk Dairy to Ramashetty House Road (PID No.1-2-16 to 1-101-38)		14700			
59	ಮರಿಯಪ್ಪ ಬಡಾವಣೆ (ಪಿಐಡಿ ನಂ.1-7-11 ರಿಂದ 1-102-7)	Mariyappa Layout (PID No.1-7-11 to 1-102-7)		8100			
60	ಸಿ.ಮುನಿಯಪ್ಪ ಬಡಾವಣೆ (ಪಿಐಡಿ ನಂ.5-501-1 ರಿಂದ 5-510-271)	C.Muniyappa Layout (PID No.5-501-1 to 5-510-271)		8100			
61	ಮಾರುತಿ ಬಡಾವಣೆ (ಎ ಮತ್ತು ಬಿ) (ಪಿಐಡಿ ನಂ.7-23-47 ರಿಂದ 7-23-63, 7-501-65 ರಿಂದ 7-516-272ಎ)	Maruthi Layout (A and B) (PID No.7-23-47 to 7-23-63, 7-501-65 to 7-516-272A)		11100			
62	ಮಟನ್ ಸ್ಟಾಲ್ ರಸ್ತೆ	Mutton Stall Road		12900			
63	ವಿ.ಮಂಜುನಾಥ ಮತ್ತು ಕೆ.ಗೋಪಾಲಯ್ಯ ಬಡಾವಣೆ (ಪಿಐಡಿ ನಂ.28-515-50 ರಿಂದ 28-521-255)	V.Manjunatha and K.Gopalaiah Layout (PID No.28-515-50 to 28-521-255)		9200			
64	ವಿ.ಮಂಜುನಾಥ ರಸ್ತೆ (ಪಿಐಡಿ ನಂ.28-502-150 ರಿಂದ 28-503-155)	V.Manjunatha Road (PID No.28-502-150 to 28-503-155)		9700			

65	ವಿ.ಮಂಜುನಾಥರಾವ್ ಬಡಾವಣೆ (ಪಿಐಡಿ ನಂ.16-503-152 ರಿಂದ 16-503-214)	V.Manjunatharao Layout (PID No.16-503-152 to 16-503-214)		8100			
66	ಹೊಸ ಕೋರ್ಟ್ ರಸ್ತೆ	New Court Road		8500			
67	ವಿ.ನಾರಾಯಣಪ್ಪ ಗಂಗಮ್ಮ ಆದಮ್ಮ ಬಡಾವಣೆ (ಪಿಐಡಿ ನಂ.4-501-52 ರಿಂದ 4-501-174)	V.Narayanappa, Gangamma, Adamma Layout (PID No.4-501-52 to 4-501-174)		8100			
68	ನಲ್ಲಪ್ಪ ಬಡಾವಣೆ (ಪಿಐಡಿ ನಂ.12-510-144 ರಿಂದ 12-511-169)	Nallappa Layout (PID No.12-510-144 to 12-511-169)		8500			
69	ಪಂಪ್ ಹೌಸ್ ಬಡಾವಣೆ (ಪಿಐಡಿ ನಂ.13-7-15 ರಿಂದ 13-7-69, 15-7-31 ರಿಂದ 15-114-106)	Pumphouse Layout (PID No.13-7-15 to 13-7-69, 15-7-31 to 15-114-106)		8100			
70	ಪಪ್ಪೂರಮ್ಮ ಗಲ್ಲಿಯಿಂದ ಅಂಜನೇಯ ಸ್ವಾಮಿ ದೇವಸ್ಥಾನ ರಸ್ತೆ	Pappuramma Galli to Anjaneya Swamy Temple Road		8100			
71	ಪಿ.ಡಬ್ಲ್ಯೂ.ಡಿ.ಹೊಸ ಕ್ವಾರ್ಟರ್ಸ್ (ಪಿಐಡಿ ನಂ.5-501-1 ರಿಂದ 5-510-27)	PWD New Quarters (PID No.5-501-1 to 5-510-27)		8100			
72	ರಾಮಕ್ಕ ಮಲ್ಲಿಗೆಮ್ಮ ಬಡಾವಣೆ (ಪಿಐಡಿ ನಂ.5-502-27 ರಿಂದ 5-510-269)	Ramakka Malligemma Layout (PID No.5-502-27 to 5-510-269)		5500			
73	ವೈ.ಆರ್.ರಾಚೂಟಪ್ಪ ಬಡಾವಣೆ (ಗಿರಿಜಾ ಶಂಕರ್ ಬಡಾವಣೆ) (ಪಿಐಡಿ ನಂ.24-21-2 ರಿಂದ 24-21-30, 24-514-172 ರಿಂದ 24-518-534)	Girijashankar (Y.R.Rachutappa) Layout (PID No.24-21-2 to 24-21-30, 24-514-172 to 24-518-534)		11100			
74	ಕೆ.ಶಿವಣ್ಣ ಬಿನ್ ಮರಿಯಣ್ಣ ಉತ್ತರ ರಸ್ತೆ	K.Shivanna S/o. Mariyanna North Road		7000			
75	ಶ್ರೀ ರಾಮ ದೇವಸ್ಥಾನದ ರಸ್ತೆ (ಪಿಐಡಿ ನಂ.3-504-1 ರಿಂದ 3-504-11)	Srirama Temple Road (PID No.3-504-1 to 3-504-11)		13900			
76	ಶ್ರೀನಿವಾಸಯ್ಯ ಮತ್ತು ನಜೀರ್ ಅಹಮದ್ ಬಡಾವಣೆ (ಪಿಐಡಿ ನಂ.16-106-3 ರಿಂದ 16-106-13, 16-501-02 ರಿಂದ 16-526-107)	Srinivasaiah and Nazeer Ahmed Layout (PID No.16-106-3 to 16-106-13, 16-501-02 to 16-526-107)		8500			
77	ಶಾರದಮ್ಮ ಬಡಾವಣೆ (ಪಿಐಡಿ ನಂ.15-114-2 ರಿಂದ 15-114-62)	Sharadamma Layout (PID No.15-114-2 to 15-114-62)		9700			

78	ತಾಲ್ಲೂಕು ಕಛೇರಿ ರಸ್ತೆ (ಪಿಐಡಿ ನಂ.3-5-1 ರಿಂದ 3-3-46, 10-9-25 ರಿಂದ 10-9-70, 10-17-1 ರಿಂದ 10-17-59, 10-501-10 ರಿಂದ 10-509-145)	Taluk Office Road (PID No.3-5-1 to 3-3-46, 10-9-25 to 10-9-70, 10-17-1 to 10-17-59, 10-501-10 to 10-509-145)		32850			
79	ವೆಂಕಟರಾಜು ಬಡಾವಣೆ	Venkataramanappa Layout		7300			
80	ಪಿ. ವಿಜಯಕುಮಾರ್ ಬಡಾವಣೆ (ಪಿಐಡಿ ನಂ.22-502-1 ರಿಂದ 22-506-121)	P.Vijayakumar Layout (PID No.22-502-1 to 22-506-121)		9200			
81	ವೆಂಕಟರಮಣಪ್ಪ ಬಡಾವಣೆ (ಹಾಲ್ದೇನಹಳ್ಳಿ) (ಪಿಐಡಿ ನಂ.22-506-73 ರಿಂದ 22-510-194)	Venkataramanappa Layout (Haldenahalli) (PID No. 22-506-73 to 22-510-194)		5500			
82	ಜೆ.ಪಿ.ನಗರ ಬಡಾವಣೆ (ಪಿಐಡಿ ನಂ.4-502-206 ರಿಂದ 4-508-294)	J.P.Nagara Layout (PID No.4-502-206 to 4-508-294)		13800			
83	ಆರ್.ನಾರಾಯಣಪ್ಪ ಬಡಾವಣೆ (ಪಿಐಡಿ ನಂ.26-503-21 ರಿಂದ 26-510-66)	R.Narayanappa Layout (PID No.26-503-21 to 26-510-66)		5500			
84	ರಾಮಲಕ್ಷ್ಮಮ್ಮ ಬಡಾವಣೆ (ಪಿಐಡಿ ನಂ.16-503-152 ರಿಂದ 16-503-214)	Ramalakshamma Layout (PID No.16-503-152 to 16-503-214)		9700			
85	ನಾರಾಯಣಸ್ವಾಮಿ ಬಡಾವಣೆ (ಪಿಐಡಿ ನಂ.16-505-117 ರಿಂದ 16-505-144)	Narayanaswamy Layout (PID No.16-505-117 to 16-505-144)		9700			
86	ಮಾರುತಿ ಬಡಾವಣೆ ಹೊಸೂರು ರಸ್ತೆ (ಪಿಐಡಿ ನಂ.31-569-985 ರಿಂದ 31-570-1038)	Maruthi Layout Hosur Road (PID No.31-569-985 to 31-570-1038)		7300			
87	ವೀರಾಂಜನೇಯ ಬಡಾವಣೆ (ಪಿಐಡಿ ನಂ.15-525-611 ರಿಂದ 15-533-642)	Veeranjaneya Layout (PID No.15-525-611 to 15-533-642)		8800			
88	ಕೃಷ್ಣಪ್ಪ ಬಡಾವಣೆ (ಸುಣವಾರ ಹತ್ತಿರ)	Krishnappa Layout (Near Sunavara)		3600			
89	ಮಾರುತಿ ಬಡಾವಣೆ (ಥಳಿ ರಸ್ತೆ) (ಪಿಐಡಿ ನಂ.34-508-310 ರಿಂದ 34-510-339)	Maruthi Layout (Thali Road) (PID No.34-508-310 to 34-510-339)		5500			
90	ಜಿ. ಗೋಪಾಲ್ ಬಡಾವಣೆ (ರಾಮಕ್ಕ ಬಡಾವಣೆ ಪಕ್ಕ) (ಪಿಐಡಿ ನಂ.5-502-27 ರಿಂದ 5-510-269)	G.Gopal Layout (Near Ramakka Layout) (PID No.5-502-27 to 5-510-269)		6700			
91	ಲಿಂಗರಾಜು ಬಡಾವಣೆ (ಪಿಐಡಿ ನಂ.13-7-15 ರಿಂದ 13-7-69)	Lingaraju Layout (PID No.13-7-15 to 13-7-69)		8100			

92	ಜಿ. ಶ್ರೀನಿವಾಸ ಬಡಾವಣೆ (ತಿಮ್ಮರಾಯಸ್ವಾಮಿ ದೇವಸ್ಥಾನದ ರಸ್ತೆ) (ಪಿಐಡಿ ನಂ.6-13-3 ರಿಂದ 6-13-11)	G.Srinivas Layout (Thimmarayaswamy Temple Road) (PID No.6-13-3 to 6-13-11)		7300			
93	ಬಯ್ಯಣ್ಣ ಬಡಾವಣೆ (ಬನ್ನೇರುಘಟ್ಟ ರಸ್ತೆ) (ಪಿಐಡಿ ನಂ.24-527-483 ರಿಂದ 24-528-496)	Bayyanna Layout (PID No.24-527-483 to 24-528-496)		9200			
94	ಶಿರಡಿ ಸಾಯಿ ಬಡಾವಣೆ (ಹೊಸೂರು ರಸ್ತೆ)	Shirdi Sai Layout (Hosur Road)		6200			
95	ಮೃದುಳ ವಿಶ್ವನಾಥ ಬಡಾವಣೆ (ಪಿಐಡಿ ನಂ.16-503-152 ರಿಂದ 16-503-214)	Mrudola Vishwanath Layout (PID No.16-503-152 to 16-503-214)		6200			
96	ಆನೇಕಲ್-ಚಂದಾಪುರ ರಸ್ತೆ (ಶ್ರೀರಾಮ ಬಡಾವಣೆ) (ಪಿಐಡಿ ನಂ.28-509-429 ರಿಂದ 28-525-455)	Anekal -Chandapura Road (Srirama Layout) (PID No.28-509-429 to 28-525-455)		14700			
97	ದಿನ್ನೂರು ಕ್ರಾಸ್ (ಪಿಐಡಿ ನಂ.32-7-52, 32-26-81, 32-7-66)	Dinnur Cross (PID No.32-7-52, 32-26-81, 32-7-66)		8000			
	<u>ಮೂರನೇ ವಿಭಾಗ</u>	<u>WARD No.3</u>					
98	ಚಿಕ್ಕದೇವಾಂಗ ಪೇಟೆ (ಪಿಐಡಿ ನಂ.20-501-57 ರಿಂದ 20-502-116)	Chikkadevanga Pete (PID No.20-501-57 to 20-502-116)		5200			
99	ದೊಡ್ಡ ಮರಾಠ ಬೀದಿ (ಪಿಐಡಿ ನಂ.18-18-01 ರಿಂದ 18-19-92, 18-116-4 ರಿಂದ 18-125-47)	Dodda Marata Street (PID No.18-18-01 to 18-19-92, 18-116-4 to 18-125-47)		5200			
100	ದೇವಾಂಗಪೇಟೆ ಭಜನೆ ಮನೆ ರಸ್ತೆ (ಪಿಐಡಿ ನಂ.7-510-42 ರಿಂದ 7-513-25)	Devangapete Bhajanemane Road (PID No.7-510-42 to 7-513-25)		5200			
101	ದೊಡ್ಡ ದೇವಾಂಗ ಪೇಟೆ (ಪಿಐಡಿ ನಂ.18-19-84 ರಿಂದ 18-125-47)	Dodda Devanga Pete (PID No.18-19-84 to 18-125-47)		5200			
102	ಹೂವಾಡಿಗರ ಬೀದಿ (ಪಿಐಡಿ ನಂ.7-18-16 ರಿಂದ 7-23-83)	Hoovadigara Street (PID No.7-18-16 to 7-23-83)		5200			
103	ಕೊರಚರ ಪೇಟೆ	Korachara Pete		5200			
104	ಸಿಪಾಯಿ ಗಲ್ಲಿ (ಪಂಡಿತ್ ವೆಂಕಟರಮಣಪ್ಪ ಗಲ್ಲಿ) (ಪಿಐಡಿ ನಂ.20-109-7 ರಿಂದ 20-109-33, 20-10-2 ರಿಂದ 20-19-24)	Sipayi Galli (Pandith Venkataramanappa Galli) (PID No.20-109-7 to 20-109-33, 20-10-2 to 20-19-24)		5200			

105	ಮಲ್ಲಿಗಮ್ಮ ಬಡಾವಣೆ ನಾಲ್ಕನೇ ವಿಭಾಗ	Malligamma Layout WARD No.4		5200			
106	ಅಂಗಡಿ ಪೇಟೆ ರಸ್ತೆ (ಪಿಐಡಿ ನಂ.29-501-23 ರಿಂದ 23-501-108)	Angadi Pete Road (Bazar Street) (PID No.29-501-23 to 23-501-108)		6000			
107	ಬಾರಂದೂರು ಗಲ್ಲಿ (ಪಿಐಡಿ ನಂ.30-501-39 ರಿಂದ 30-501-61ಬಿ)	Baranduru Galli (PID No.30-501-39 to 30-501-61B)		5500			
108	ಬೆಂಗಳೂರು ರಸ್ತೆ (ಟಿ.ಆರ್. ರಸ್ತೆ) (ಪಿಐಡಿ ನಂ.19-502-73 ರಿಂದ 19-519-357, 30-19-95 ರಿಂದ 30-19-123)	Bengaluru Road (T.R.Road) (PID No.19-502-73 to 19-519-357, 30-19-95 to 30-19-123)		18300			
109	ಬರಗೂರು ಪೇಟೆ (ಪಿಐಡಿ ನಂ.29-510-231 ರಿಂದ 29-510-260)	Baraguru pete (PID No.29-510-231 to 29-510-260)		6100			
110	ಬಿಡಿಸಿ ಬ್ಯಾಂಕ್ ರಸ್ತೆ (ಪಿಐಡಿ ನಂ.29-501-83 ರಿಂದ 29-501-220)	BDCC Bank Road (PID No.29-501-83 to 29-501-220)		9200			
111	ಚರ್ಚ್ ರಸ್ತೆ (ಪಿಐಡಿ ನಂ.30-121-2 ರಿಂದ 30-121-52, 29-121-3 ರಿಂದ 29-121-47)	Church Road (PID No.30-121-2 to 30-121-52, 29-121-3 to 29-121-47)		7300			
112	ದೊಡ್ಡಕೆರೆ ಬಾಗಿಲು ರಸ್ತೆ (ಪಿಐಡಿ ನಂ.30-521-217 ರಿಂದ 30-521-264)	Doddakere Bagilu Road (PID No.30-521-217 to 30-521-264)		4700			
113	ಗಾಣಿಗರ ಪೇಟೆ (ಪಿಐಡಿ ನಂ.29-510-244 ರಿಂದ 29-510-260)	Ganigara Pete (PID No.29-510-244 to 29-510-260)		6000			
114	ಗಂಗಮ್ಮ ದೇವಸ್ಥಾನದ ರಸ್ತೆ (ಪಿಐಡಿ ನಂ.29-506-145 ರಿಂದ 29-506-176)	Gangamma Temple Road (PID No.29-506-145 to 29-506-176)		5500			
115	ಕಲ್ಯಾಣ ಮಂಟಪ ರಸ್ತೆ (ಪಿಐಡಿ ನಂ.29-120-36 ರಿಂದ 29-120-64)	Kalyanamantapa Road (PID No.29-120-36 to 29-120-64)		5500			
116	ನಗರ್ತ ಪೇಟೆ ರಸ್ತೆ (ಪಿಐಡಿ ನಂ.29-507-111 ರಿಂದ 29-507-140ಎ, 29-504-121 ರಿಂದ 29-504-124)	Nagarth Pete Road (PID No.29-507-111 to 29-507-140A, 29-504-121 to 29-504-124)		5500			
117	ಹುಳ್ಳಿತಿಗಳರ ಪೇಟೆ (ಪಿಐಡಿ ನಂ.30-502-6 ರಿಂದ 30-502-111, 30-123-17 ರಿಂದ 30-123-71)	Hulluthigalara Pete (PID No.30-502-6 to 30-502-111, 30-123-17 to 30-123-71)		3800			

118	ಎ.ಕೆ.ಕಾಲೋನಿ (ಪಿಐಡಿ ನಂ.33-123-16 ರಿಂದ 33-123-76)	A.K. Colony. (PID No.33-123-16 to 33-123-76)		3800			
	<u>ಐದನೇ ವಿಭಾಗ</u>	<u>WARD No.5</u>					
119	ಬೇಡರ ಪೇಟೆ	Bedara Pete		3800			
120	ಬಾನುಬೀ ಗಲ್ಲಿ	Banu Bee Galli		3000			
121	ದೊಡ್ಡಕೆರೆ ಬಾಗಿಲು ಬ್ರಾಹ್ಮಣರ ಬೀದಿ	Doddakere Bagilu Brahmin's Street		3000			
122	ಪಾಳೇಗಾರರ ಬೀದಿ	Palegar Street		3400			
123	ಪಾಳೇಗಾರರ ಮಠದ ರಸ್ತೆ	Palegar Mutt Road		3400			
124	ಥಳಿ ರಸ್ತೆ (ಬಸವನಗುಡಿ ಯಿಂದ ಕೆಳಭಾಗಕ್ಕೆ)	Thali Road (Basavanagudi to Downwards)		5300			
125	ವಿಶ್ವೇಶ್ವರಯ್ಯ ಬಡಾವಣೆ (ಪಿಐಡಿ ನಂ.36-20-3 ರಿಂದ 36-20-111, 36-501-1 ರಿಂದ 36-504-310, 38-504-287 ರಿಂದ 38-514-38)	Vishweshwaraiah Layout (PID No.36-20-3 to 36-20-111, 36-501-1 to 36-504-310, 38-504-287 to 38-514-38)		4900			
126	ಬಹದ್ದೂರ್ ಪುರ (ಪಿಐಡಿ ನಂ.26-14-1 ರಿಂದ 26-15-53ಎ, 26-503-15 ರಿಂದ 26-532-582)	Bahaddurpura (PID No.26-14-1 to 26-15-53A, 26-503-15 to 26-532-582)		5500			
127	ಮುನಿವೆಂಕಟಪ್ಪ ಬಡಾವಣೆ (ಪಿಐಡಿ ನಂ.24-510-280 ರಿಂದ 24-511-335)	Munivenkatappa Layout (PID No.24-510-280 to 24-511-335)		11600			
128	ನಂಜಪ್ಪ ಬಡಾವಣೆ (ಪಿಐಡಿ ನಂ.24-502-31 ರಿಂದ 24-507-145)	Nanjappa Layout (PID No.24-502-31 to 24-507-145)		9000			
129	ನಾರಾಯಣಮೂರ್ತಿ ಬಡಾವಣೆ (ಪಿಐಡಿ ನಂ.24-518-531 ರಿಂದ 24-522-652)	Narayanamurthy Layout (PID No.24-518-531 to 24-522-652)		8500			
130	ಗೋವಿಂದರಾಜು ಬಡಾವಣೆ	Govindaraju Layout		6700			
131	ರಾಮಾನುಜ ಅಯ್ಯಂಗಾರ್ ಬಡಾವಣೆ	Ramanuja Iyengar layout		6200			
132	ಗುರುಜಿ ಬಡಾವಣೆ	Guruji Layout		5500			
133	ಮಂಜುನಾಥ ಬಡಾವಣೆ (ಎ.ಕೆ.ಕಾಲೋನಿ ಹತ್ತಿರ)	Manjunatha Layout (Near A.K.Colony)		3200			
134	ನರಸಿಂಹಯ್ಯ ಬಡಾವಣೆ (ಹೊಸೂರು ರಸ್ತೆ)	Narasimhaiah Layout (Hosur Road)		5500			
135	ನರಸಿಂಹಯ್ಯ ಬಡಾವಣೆ (ಗೌರಮ್ಮ ಬಡಾವಣೆ ಹತ್ತಿರ)	Narasimhaiah Layout (Near Gowramma Layout)		5600			

136	ಶಾಮರಾವ್ ಬಡಾವಣೆ (ಪಿಐಡಿ ನಂ.28-112-1 ರಿಂದ 28-514-49)	Shamarao Layout (PID No.28-112-1 to 28-514-49)		13000			
137	ಪಸಪಲು ಪೇಟೆ	Pasupala Pete		4700			
138	ತಿಮ್ಮರಾಯಸ್ವಾಮಿ ಬಡಾವಣೆ	Thimmarayaswamy Layout		6400			
139	ವಿವೇಕಾನಂದ ಬಡಾವಣೆ (ಪಿಐಡಿ ನಂ.36-515-300 ರಿಂದ 36-530-416)	Vivekananda Layout (PID No.36-515-300 to 36-530-416)		5500			
140	ಸಾಯಿ ಆಶಿರ್ವಾದ್ ಬಡಾವಣೆ (ಮುತ್ತಗಟ್ಟಿ ಮತ್ತು ಹೊಂಫಲಘಟ್ಟ)	Sai Ashirwad Layout (Muthagatti and Homphalaghatta)		9700			
141	ಅಮೃತ್ ಲೇಕ್ ವ್ಯೂ	Amruth Lake View		5200			
142	ಸಿಂಹಾದ್ರಿ ಪ್ರೈಡ್ ಬಡಾವಣೆ (ಸರ್ವೆ ನಂ.71/9, 71/3, 71/4)	Simhadri Pride Layout (Sy Nos.71/9, 71/3, 71/4)	7200	10100			

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸವಿತಾಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.